

DCX SYSTEMS LIMITED CIN: L31908KA2011PLC061686

(Formerly known as DCX Cable Assemblies Pvt Ltd)

Regd. Office: Aerospace SEZ Sector, Plot Nos. 29,30 and 107, Hitech Defence and Aerospace Park, Kavadadasanahalli, Bengaluru Rural - 562110, Karnataka, India

Tel: 080-67119555

web:www.dcxindia.com

email:cs@dcxindia.com

25.01.2023

The Department of Corporate Services **BSE Limited** P J Towers, Dalal Street, Fort Mumbai - 400001 Scrip Code - 543650

The National Stock Exchange of India Ltd Exchange Plaza, C-1, Block G Bandra Kurla Complex, Bandra (E) Mumbai - 400 051 Symbol-DCXINDIA

Dear Sir/Madam.

Sub: Advertisement in Newspapers

In pursuance of Regulations 30 and 47 of the SEBI (Listing Obligations and Disclosure Requirements) Regulations, 2015, please find enclosed herewith the newspaper advertisement clippings of the publication of the Un-audited Financial Results (Standalone & Consolidated) of the Company for the quarter and nine months ended 31st December 2022, duly published in Financial Express and Samyuktha Karnataka on January 25, 2023.

The copies of newspaper advertisement will also be hosted on the Company's website at www.dcxindia.com.

stems

Bangalore

Please take the same on your records.

Thanking you,

Yours faithfully, For DCX Systems Limited

Nagaraj R Dhavaskar

Company Secretary, Legal & Compliance Officer

M. No: A53230

TATA POWER RENEWABLE ENERGY

re, 34 Sant Tukaram Road, Carnac Bund CIN: U40108MH2007PLC168314

EXTRACT OF STANDALONE FINANCIAL RESULTS FOR THE QUARTER ENDED 31" DECEMBER, 2022

	Particulars	Quarter ended 31.12.2022	Quarter ended 31.12.2021	Year ended 31.03.2022 Audited (Restated)	
		Unaudited	Unaudited		
	4004CTATA	0 1000000000000000000000000000000000000	(Restated)		
1	Total income from operations	333.14	263.16	1,425.35	
2	Net Profit for the period before tax	(29.28)	(29.45)	248.79	
3	Net Profit for the period after tax	(29.02)	(22.48)	175.28	
4	Total comprehensive income	(29.02)	(22.61)	174.88	
5	Paid-up equity share capital (Face value of ₹10 each)	1,379.48	1,045.11	1,045.11	
6	Reserve excluding revaluation reserve	7,132.72	126.34	256.93	
7	Net worth	8,512.20	5,066.45	5,197.03	
8	Outstanding debt	10,766.81	8,886.10	9,585.40	
9	Debt equity ratio	1.26	1.75	1.84	
10	Basic Earnings Per Share (₹)	(0.21)	(0.22)	1.68	
11	Diluted Earnings Per Share (₹)	(0.21)	(0.22)	1.68	
12	Debenture redemption reserve	99.05	99.05	99.05	
13	Debt service coverage ratio *	0.70	0.26	1.57	
14	Interest service coverage ratio *	0.86	0.75	1.48	

- ved by the Board of Directors at its meeting held on 23°
- 1. The above resums were reference by the name continuous and applications 2.0 and a plantary, 2023.
 2. The above is an extract of the detailed format of quarterly financial results filed with the Stock Exchange under Regulation 5.2 or the SEBI (Listing and Other Disclosure Requirements) Regulations, 2015 (as amended). The full format of the quarterly financial results is available on the website of the shock exchange www.risefudic.com and on the Company's website www.tatapowernerewables.com.
 3. For other line items referred in Regulation 5.2(4) of SEBI (Listing obligations and Disclosure Requirements) Regulations, 2015 pertirent disclosures have been amade to the National Stock Exchange and can be accessed on URL www.riseindia.com.
 4 in Case of quarterly numbers, Ratios have not been annualised.

 For and on behalf of the Board of Directors.

For and on behalf of the Board of Di

DCX Systems Ltd (formerly known as DCX Cable Assemblies Pvt Ltd)
Reg. Off: Aerospace SEZ Sector, Plot Nos. 29.30&107, Hittech Defence and Aerospace Park,
Reg. Off: Aerospace SEZ Sector, Plot Nos. 29.30&107, Hittech Defence and Aerospace Park,
Reg. Off: Aerospace SEZ Sector, Plot Nos. 29.30&107, Hittech Defence and Aerospace Park,
Reyardadasanahalii. Bengaluru Bural, SEZ110, KARNATAKA
CIN: 131908/A2011PL0061898, Email: e38dociedia.com, Telephone: - (19), 809, 67119527, Websile: www.dociedia.com
EXTRACT OF STANDALONE AND CONSOLIDATED UNAUDITED FINANCIAL RESULTS FOR THE
QUARTER AND NINE MONTHS ENDED 31 DECEMBER 2022 (Rain Millions)

-			STANDALON			ONSOLIDATI	ED
SI.	Particulars	ended	Nine Months ended	ended	ended	ended	Quarter ended Standalone
No.		31 December 2022	2022	31 December 2021	2022	2022	31 December 2021
			UNAUDITED				UNAUDITED
	Total Income from Operations	3,623.56	7,629.18	4,266.55	3,623.56	7,629.24	4,266.55
	Net Profit / (Loss) for the period					*	
	(before Tax, Exceptional and/or						
	Extraordinary items)	199.66	357.02	263.24	197.92	353.37	263.24
3	Net Profit / (Loss) for the period						
	before tax (after Exceptional and						
	/or Extraordinary items)	199.66	357.02	263.24	197.92	353.37	263.24
4	Net Profit / (Loss) for the period		-				
	after tax (after Exceptional and/or						
	Extraordinary items)	172,86	309,22	182.09	171,12	305.57	182.09
5	Total Comprehensive Income for	-	- 0			-	
	the period [Comprising Profit / (Loss)						
	for the period (after tax) and Other						
	Comprehensive Income (after tax)]	172,94	309.65	181.65	171,20	306,00	181.65
	Paid-up Equity Share Capital						
	(Face value of Rs. 2/- per share)	193.45	193.45	35.00	193.45	193.45	35,00
	Reserves (excluding Revaluation	2001.0	2001.0	00.00			
	Reserve)						/
	Earnings Per Share (of Rs.2/- each)		- 1				
	(for continuing and discontinued						
	operations) (Not Annualised)						
	1. Basic (Rs)	1.96	3.82	2.60	1.94	3.77	2,60
_	2. Diluted (Rs)	1.96	3.82	2.60	1.94	3.77	2.60
		1.90	3.02	2.00	1.94	3.77	2.60

Place: Bengaluru

Dated: 25 January 2023

- NOTE:

 1. The above unaudited financial results were reviewed by the Audit Committee and thereafter approved by the Board of Directors at its meeting held on January 23, 2023.

 2. The unaudited financial results for the current quarter and the nine months have been subject to Limited Review by the Statutory Auditors of the Company. The unmodified review report of the Statutory Auditors is being filled with the BSE Limited and National Stock Exchange of India Limited.

 3. The above is an extract of the detailed formated in unaudited financial results its filled with the Stock Exchange weight fill the stock Exchange which financial results its available on the Stock Exchange whethers (IRI: https://www.bselndia.com) (https://www.bselndia.com) and also on the Company's website (URL: https://www.dsindia.com).

For DCX Systems Limited Sd/-Dr.H S Raghavendra Rao Chairman & Managing Director DIN: 00379249

*IndiGrid

INDIA GRID TRUST ("IndiGrid")

(An Infrastructure Investment Trust registered with SEBI vide Registration No. IN/Inv17/16-17/0005)

Principal Place of Business: Unit No. 101, First Floor, Windoor, Willage KoleKalyan, Off CST Road, Vidyanagari Marg, Kalina, Santacruz (East), Mumbai 400 098, Maharashtra, India Campillance Officer: Mr. Urmil Shah; Teit: + 91 70284 93885

E-mail: complianceofficer@indigrid.com; Website: www.indigrid.co.in

NOTICE OF POSTAL BALLOT

NOTICE is hereby given to the Unithoders of IndiGird frag pursuant to the provisions of Regulation 22 of the Securities and Exchange Board of India (Infrastructure Investment Trusts) Regulations, 2014, as amended, (the "InvIT Regulations") and all other applicable Regulations of the InvIT Regulations, 2014, as amended, (the "InvIT Regulations") are applicable regulations from the Investment Trusts). Regulations or e-enactments thereof for the time being in force) and subject to other applicable less was nor equalitors, the Investment Manager on behalf of India Gird Trust (the "IndiGird") has sent an e-mail of Postal Ballot Notice (Notice") dated January 23, 2023 to the Unithoders whose e-mail addresses are not registered, SMSs, wherever Mobile Numbers are available, being sent by Kfrinch for seeking their consent on the following apends alter illies of the said Notice (along with the explanatory statement thereto) through remote e-voting only ("remote e-voting").

S. No. | Particulars

To approve the proposed acquisition of Khargone Transmission Limited and matters related thereto (Simple Majority)

- 1. To approve the proposed acquisition of Khargone Transmission Limited and matters related thereto (Simple Majority)

 Please note that:

 In compliance with Inv IT Regulations, IndiGrid has completed the dispatch of the Notice by electronic means only, on Tuesday, January 24, 2023 to those Unbitolders of IndiGrid whose names appeared in the records of Depository as of Friday, January 20, 2023 to those Unbitolders of IndiGrid whose names appeared in the records of Depository as of Friday, January 20, 2023 ("the out-off data")

 2. The Notice is available on the website of IndiGrid the Intigs://www.indigrid.co.in/. the relevant section of the website of BSE Limited ("BSE"): www.seindia.com and National Societies Exchange of India Limited ("RSE"): www.seindia.com and National Societies Exchange of India Limited ("RSE"): www.seindia.com and National Societies Exchange of India Limited ("RSE"): www.seindia.com and National Societies Only in the Societies Depository Limited (NSE): www.sevisin.gad.com.

 3. Unlindders holding Limits as on the cut-off date, shall have the voting rights of Unbindders shall be negrouped to the time for the full capital of the IndiGrid. A person who is not a Unitholder as on the cut-off date shall treat the Notice for information purpose only.

 4. In compliance with Invit Regulations, IndiGrid has entering a provided only the remote a-voting partity to its Unbindders, to enable them to cast their votes electronically instead of submitting the Physical Ballot form. For this purpose, investment Manager on behalf of IndiGrid has entering and parameter with NSDL for facilitating remote a-voting pare of the Notice. The remote a-voting pare of the Voting Provider of the results of the Notice. The remote a-voting pare of the Notice of the Votice Section 20, and (ST) and ends on Thursday, February 23, 2023 at 50 0p. nr. (ST) and ends on Thursday February 23, 2023 at 50 0p. nr. (ST) and ends on Thursday February 23, 2023 at 50 0p. nr. (ST) and ends on Thursday February 23, 2023 at 50 0p. nr. (ST) a

- e-voting) in a fair and transparent manner.

 7. The Result of the Postal Ballot will be announced on or before Friday, February 24, 2023 and shall be placed on the website of the Indicini at warw.indignd.co.in and NSOL at waw.eroling.riscl.com and shall also be communicated to SSE Limited and National Stock Exchange of India Limited, where Units of Indiciniar at listed.

 8. In case of any queries/grievances pertaining to remote e-voting you may refer to the Frequently Asked Questions (FAQs) for Unitholders and e-voting user manual for Unitholders available in the download section of www.evoting.geald.com or call on the toll-free number: 1800 1020 990/1800 224 430 or send a request at evoting@nedi.co.in.

For India Grid Trust By Order of the Board IndiGrid Investment Managers Limited (as the Investment Manager to India Grid Trust) Sd/cretary & Compliance Officer Mumbai, January 24, 2023

SYNGENE INTERNATIONAL LIMITED

Syngene

EXTRACT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED 31 DECEMBER 202

9 months ended 31 December 2022 31 December 2021 3 months ended 31 December 2022 Revenue from operations
Net profit before exceptional items and tax
Net profit before such years will see and tax
Net profit before such years will see after tax
Notification manufacture income for the profit of any tax
Notification in the profit of the profit of after tax and other compreh
income (after tax) part of the profit of the prior of after tax and other compreh
income (after tax) great tax and other compreh
income (after tax) great tax and other compreh
income (after tax) great tax and the profit of the p 1,040 1,382 1,223 4,014 alised) 7.12 7.06 4,014 4,008 2.57 2.55 (not an

i) Key standarone imancial information			
Particulars		9 months ended 31 December 2022	
	(Unaudited)	(Unaudited)	(Unaudited)
Revenue from operations	7,866	21,991	6,395
Profit before tax	1,393	3,603	1,276
Profit after tax	1,095	2,841	1,034

- | Profit after tax | 1,056 | 2,641 | 1,034 | 2) The statement of unaudited standalone and consolidated financial results (the Statements') of Syngene International Limited (the Company) for the quarter and nine months ended 31 December 2022 have been reviewed by the Audit Committee and approved by the Board of Directors of the Company at their meetings held on 23 January 2023. The above Statements have been subjected to limited review by the statutory auditor are unqualified. Since the Statements have been prepared in accordance with Indian Accounting Standards (Ind.AS) prescribed under section 133 of the Companies Act, 2013 and in terms of Regulation 33 of the SEBI (Listing Obligations and Disclosure Requirements) Regulations, 2015.

 4) The above is an extract of the detailed format of unaudited financial results filed with the Stock Exchanges under Regulation 33 of the SEBI (Listing Disligations and Disclosure Requirements) Regulations, 2015.

 The Lift format of the unaudited financial results are available on the Stock Exchange websites, www.nseindis.com and www.bseindis.com and on the Company's website www.syngeneintf.com.

SCRAP BREAKING & PROCESSING INDIA LIMITED

CIN: L27109WB1981PLC034108 Registered Office: 219, Chittaranjan Avenue, Kolkata-700006; fel No.: 9748414282 / 9831034626; Email: scrapbreakipl@gmail.com; Website: w

RESULT OF POSTAL BALLOT

Pursuant to the provisions of section 110 of the Companies Act. 2013 read with the Companies (Management & Administration Rules, 2014, as amended, the approval of the Sharchelders was sought for Voluntary Delsting of Equity Shares of the Company from the Calcutta Stock Exchange Limited I.a., the only Stock Exchange where the equity shares of the Company from the Calcutta Stock Exchange Limited I.a., the only Stock Exchange where the equity shares of the Company Rules III.

Hereinstein Calcutta The "Delstating Regulations" is a separation in the Postal Ballot Notice dated 17.12.2022 read will Special Resolution and Explanatory Statement stanched thereto.

Ms. Sulagna Choin, the Director of the Company, has amounced the results of the Postal Ballot on the basis of the Scrutilizer Report dated 2.0.1.2023 submitted by Mr. Arun Kumar Jaiewal Proprietor of Ms. Jaiswal A & Co., Practicin Company Socration, Membership No. 2023? C. P. No. 12323, appointed in accordance with the provisions of the Company Act, 2013 and the rules made thereunder. The following result of the e-verting was announced at the Registered Office of the Company.

A summary of the Postal Ballot votes received is given below

SI. No.	Votes casted	By Physical Ballot	By Electronic Voting	Total No. of Valid Votes	% of votes polled on outstanding shares
1.	Favour	N.A	165250	165250	82.63
2.	Against	N.A	0	0	0.00
	Total	N.A	165250	165250	82.63

Whether Promoter/ Promoter Group are interested in the agenda/ Resolution?

Category	No. of shares held	Mode of voting	No. of votes polled	% of votes polled on outstanding shares	No. of votes in favour	No. of votes against	% of votes in favour on votes polled	% of votes against or votes polled
Promoter and promoter	129000	Physical Ballot	N.A	N.A	N.A	N.A	N.A	N.A
Group		E-voting	126900	98.37	126900	0	100.00	0.00
Sub Total (A)	129000		126900	98.37	126900	0	100.00	0.00
Public-Institutions	0	Physical Ballot	N.A	N.A	N.A	N.A	N.A	N.A
		E-voting	N.A	N.A	N.A	N.A	N.A	N.A
Sub Total (B)	0		N.A	N.A	N.A	N.A	N.A	N.A
Public shareholders	71000	Physical Ballot	N.A	N.A	N.A	N.A	N.A	N.A
		E-voting	38350	54.01	38350	0	100.00	0.00
Sub Total (C)	71000		38350	54,01	38350	0	100,00	0.00
TOTAL	200000		165250	82,63	165250	0	100,00	0.00

- The terms "Public Shareholders" and "Promoters" have the same of the proposed resolution are more than two times of the valid votes casted by the Public Shareholders in favor of the proposed resolution are more than two times of the valid votes casted by the Public shareholders as required under Delsting Rogulations.

 The valid votes casted by the Public shareholders as required under Delsting Rogulations.

 By Order of the Boar with requisite majority as required under Regulation 11(4) of the Delsting Regulations.

 By Order of the Boar For Scrap Breaking & Processing India Limited.

Sd/-Sulagna Ghosh (Director) DIN: 07543484

NOTICE

Sub: Transfer of Equity shares & Unpaid Dividend of the Company to Investor Educatior and Protection Fund (IEPF) Authority

This Notice is published pursuant to the applicable provisions of the Companies Act, 2013 read This Notice is published pursuant to the applicable provisions of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016 ["Rules"] notified by the Ministry of Corporate Affairs and subsequent amendment(s) thereof. The said Rules inter-alia, contain provisions for the transfer of all shares and transfer of unpaid or undaimed dividend to IEPF in respect of which dividend has not been paid or claimed by shareholders for seven (7) consecutive years or more.

The Company has sent individual notices to concerned shareholders, whose shares and dividend are liable to be transferred to IEFF Authority to their latest available addresses. The Company has displayed full details of such shareholders, dividend and shares on its website at https://www.skf.com/in/investors/shareholder-information. Shareholders are requested to verify the details of the shares liable to be transferred as aforesaid.

In case the Company does not receive any communication from the concerned shareholders on or before April 30, 2023, the Company with a view to comply with the requirements of the Rules, will proceed to transfer the equity shares and unpaid dividend to the IEFP

The shareholders holding shares in demat mode, Delivery Instruction Slip signed by the Company on behalf of the shareholder will be issued to the concerned Depository Participant. The Depository will thereupon effect the transfer of the shares in favour of IEPF in its records, as required under the Rules.

In respect of shares in physical mode that are liable to be transferred to IEPF Authority, the shareholders may note that the Company would be issuing duplicate shares certificate(s) in lieu of the original share certificate(s) held by them for this purpose. Upon such issue, the original share certificate(s) will stand automatically cancelled and hence cannot be traded.

The shares and unclaimed dividends transferred to IEPF Authority including all benefits accruing on shares if any, can be claimed back by the shareholders from IEPF Authority after following the due process prescribed under the Rules. No claim shall lie against the Company.

In case the shareholders have any query on the subject matter, they may contact the Company's Share Transfer Agent, M/s TSR Consultants Private Limited, C-101, 1st Floor, 247 Park, Lal Bahadur Shastri Marg, Vikhroli (West), Mumbai – 400038 Ph. No.:025656 8484, Fax No.: 022 6656 8494 E-mail: csg-unit@tcplindia.co.in, Website: www.tcplindia.co.in

-

For SKF India Limited

Ranjan Kumar Company Secretary & Compliance Office

Pune 24th January 2023 SKF India Limited

SKF India Limited Regd. Office Chinchwad, Pune 411 033, Maharashtra, India CIN No. L29130PN1961PLC213113. Tel: +91 020 66112500 E-mail: investors@skf.com website: skf.com/in

SKF

MERALA WATER AUTHORITY e-Tender Notice

nder No: Re-E-Tender No.822022-248EPHCCHN
Jewan Mission (JM) - WSs to Kamjoon, Seemoolanagaram, Chengamana
dumbassery, and Parakkadavu Pauchayaths-Providing Distribution Networ
widing EHTCs and Rod Restoration Works in Parakkadavu Pauchayaths-Pilot,
R. BAD 18: 50000, Tender fee: Rs. 17700, Last Date for submitting Tende
vir. BAD 19: No. 10000, Tender fee: Rs. 17700, Last Date for submitting Tende
vir. Capture of the Property of the Parakkadavu Pauchayaths of th

KWA-JB-GL-6-1494-2022-23

*KINGS | KINGS INFRA VENTURES LIMITED

(CIN: L05000KL1987PLC004913) Registered office: 14 B, 14° Floor, The Atria, Opp. Gurudwara Temple, Thevara, Ernakulam - 682 015, Tel: 0484 6586558, Email: info@kingsinfra.com,

NOTICE

Notice is hereby given that pursuant to Section 108,110 and other applicable provisions of the Companies Act, 2013 ("Act"), read together Rule 20 and 22 of Companies (Management and Administration) Rules, 2014 and 5281 (Listing Obligations and Disclosure Requirements) Regulations, 2015, approval of the Members of the Company is being sought by way of ordinary resolution for the matter mentioned in the Postal Ballot.

Postal Ballot:

(i)The Company as on 24th January, 2023has completed the dispatch of Notice of Postal Ballot along with explanatory statement to the members whose names appear in the register of members or list of Beneficial Owners as received from National Securities Depository Limited (NSOL) and Central Depository Services Limited (CDSL) as on 20th January, 2023. The above documents have also been sent in electronic mode to the Members who have registered their is—mail addresses with the Company or with the Depository participants by 20th January, 2023.

with the Depository participants by 20th Ianuary, 2023.

(ii) Members whose names appear in the register of members or list of Beneficial Owners as received from National Securities Depository Limited (NSDL) and Central Depository Services Limited (DSDL) as on cutoff date 20th Ianuary, 2023 with Dentrifled (nas their votes by evoting, Aperson who is not a Member on the cut-off date should accordingly treat this Notice for information purposes only.

(iii) The e-voting has begun on 25th Ianuary, 2023 at 9 a.m. and ends on 23rd February, 2023 at 5 p.M. Members are requested to note that E-voting will be blocked at 500 p.m. on 23rd February, 2023 in 5 p.M. Members are requested to note that E-voting will be blocked at 500 p.m. on 23rd February, 2023 in 5 p.M. Some post of the Postal Ballot Notice along with explanatory statement can also be downloaded from Company's website at www. kingsinfra.com.

(v)The result of the Postal Ballot will be announced on 25th February, 2023.

(v)The result of the Postal Ballot will be announced on 25th February cyrine result of life rousal ballot will be ambuniced off 25th February, 2023, and will be displayed on the Company's website at www.kingsinfra.com and on website of COSL at www.evotingindia.com. Such results will also be communicated to BSE Limited.

(vi)The Company has appointed Jomy Saimon & Associates, Charte Accountant, as Scrutinizer to conduct the e-voting.

For any query/grievance connected with the voting by electronic means:

SKDCConsultants Limited
E-mail: info @skdc-consultants.com | www.skdc-consultants.com

By the order of Board For Kings Infra Ventures 1 Contact person: Mr. K Jayakumar Contact No: +91 422 4958995, 2539836 Date: 25th January, 2023 Place: Kochi

Company Secretary& Compliance Officer

SAGAR CEMENTS LIMITED 0

			tandalone	
SI.			r ended	Year ended
No.	Particulars	December 31, 2022	December 31, 2021	March 31 2022 (Audited)
1	Total Income from Operations	49,525	33,119	1,56,786
2	Net Profit for the period (before Tax, Exceptional and/or Extraordinary items)	2,411	1,366	16,331
3	Net Profit for the period before tax (after Exceptional and/or Extraordinary items)	2,411	1,366	16,331
4	Net Profit for the period after tax (after Exceptional and/or Extraordinary items)	1,492	1,372	10,378
5	Total comprehensive Income for the Period [Comprising Profit for the period (after tax) and Other Comprehensive Income (after tax)]	1,492	1,372	10,505
6	Paid-up Equity share capital (Face Value Rs. 2/- Per share)	2,614	2,350	2,350
7	Reserves excluding revaluation reserve as at Balance Sheet date	75,613	70,976	72,734
8	Securities Premium Reserve	88,351	54,327	54,327
9	Net Worth	1.66,578	1,27,653	1,29,411
10	Paid up Debt Capital/Outstanding Debt	25,394	32,702	32,702
11	Outstanding Redeemable Preference Shares			
12	Debt Equity Ratio	0.46	0.67	0.69
13	Earnings per share (of Rs. 2/- each) (for continuing and discontinued operations) Basic and Diluted:	1,14	1.17	8.83
14	Capital Redemption Reserve	2	896	
	Debenture Redemption Reserve		8 198	
16	Debt Service Coverage Ratio	0.64	1.78	2.05
17	Interest Service Coverage Ratio	2.32	4.27	3.66

			(F	Rs. in lakhs)
	1	C	onsolidated	
SI.		Quarte	Year ended	
No.	Particulars	December 31, 2022	December 31, 2021	March 31 2022 (Audited)
1	Total Income from Operations	57.573	33.365	1.59.687
2	Net Profit for the period (before Tax, Exceptional and/or Extraordinary items)	(2,922)	843	10,400
3	Net Profit for the period before tax (after Exceptional and/or Extraordinary items)	(2,922)	843	10,400
4	Net Profit for the period after tax (after Exceptional and/or Extraordinary items)	(2,719)	978	5,915
5	Total comprehensive Income for the Period [Comprising Profit for the period (after tax) and Other Comprehensive Income (after tax)]	(2,719)	978	6,046
6	Paid-up Equity share capital (Face Value Rs.2/- Per share)	2,614	2,350	2,350
7	Reserves excluding revaluation reserve and Non-controlling Interest	60,802	69.885	68,866
8	Securities Premium Reserve	88,351	54,327	54,327
9	Non-controlling interests	3,602	6,165	5,401
10	Net Worth	1,55,369	1,32,727	1,30,944
11	Paid up Debt Capital/Outstanding Debt	25,394	32,702	32,702
12	Debt Equity Ratio	0.90	1.05	1.15
13	Earnings per share (of Rs.2/- each) (for continuing and discontinued operations) Basic and Diluted:	(2.08)	0.83	5.03
14	Capital Redemption Reserve			100
	Debenture Redemption Reserve		1 may 15	
	Debt Service Coverage Ratio	0.39	1.65	1.64
17	Interest Service Coverage Ratio	1.29	3.81	2.64

The above financials is an extract of the detailed format of the un-audited Standatone and Consolidated Financial results for the third quarter and nine months period ended 1st December 2022 filed with the Stock Exhanges under Regulation SS and SS of the SEBI (Listing Obligations and Disclosure The file of the character of the SEBI (Listing Obligations and Disclosure The file of the character of the SEBI (Listing Obligations and Disclosure The file of the character and consolidated familiar from the company for the third quarter and nine months period ended 31st December, 2022 are a variable to the Investors on the Company's website are available to the Investors on the Company's website character of the Company's website of thirds Limited (www.nestitis) are only and SSE Limited (two.nestitis com).

Sd/-Dr. S. Anand Reddy Managing Director

BENGALURU



ನಾಡು, ನುಡಿ ರಕ್ಷಣೆಗೆ ಬದ್ಧ

ರಕ್ಷಣ ವೇದಿಕೆ (ನಾರಾಯಣಗೌಡ ಬಣ) ಸಂಘಟನೆಯಲ್ಲಿ ತಾಲೂಕು ಅಧ್ಯಕ್ಷನಾಗಿ ದೇವನಹಳ್ಳಿ: ಕನ್ನಡ ನಾಡು ನುಡಿ ಜಲದ ಸೇವೆ ಸಲ್ಲಿಸಲು ಮುಂದಾಗಿದ್ದೇನೆ. ತಮ್ಮನ್ನು ರಕ್ಷಣೆಗಾಗಿ ಸದಾ ಸಿದ್ಧವಿದ್ದು, ಕರ್ನಾಟಕ ನೇಮಿಸಿರುವುದಕ್ಕೆ ಅಭಿನಂದಿಸಿದರು.

SHRIRAM

SHRIRAM City

ಶ್ರೀರಾಮ್ ಫೈನಾನ್ಸ್ ಅಮಿಟೆಡ್

ನೋಂದಾಯಿತ ಕಣೀರಿ: ಶ್ರೀ ಟವರ್ ಪ್ಲಾಟ್ ನಂ. 14ಎ, ದಕ್ಷಿಣ ಹಂತ ಕೈಗಾರಿಕಾ ಪ್ರದೇಶ, ಗುಂಡೈ, ಚೆನ್ನೈ – 600 032. ಶಾಖಾ ಕಚೇರಿ: 194, 1ನೇ ಮಹಡಿ, 7ನೇ ಕ್ರಾಸ್, ಸಿಎಂಎಚ್ ರಸ್ತೆ, 1ನೇ ಹಂತ, ಇಂದಿರಾ ನಗರ, ಬೆಂಗಳೂರು - 560038. ವೆಬ್ಸ್ಟೆಟ್: www.shriramfinance.in

ಸಾಂಕೇತಿಕ ಸ್ವಾಧೀನ ಪ್ರಕಟಣೆ

ಗಮನಿಸಿ: NCLT, ಜೆನ್ಫೈನ ಆದೇಶದಂತೆ "ಶ್ರೀರಾಮ್ ಸಿಟ ಯೂನಿಯನ್ ಫೈನಾನ್ಸ್ ಅಮಿಚೆಡ್" ಅನ್ನು "ಶ್ರೀರಾಮ್ ಟ್ರಾನ್ವೋರ್ಟ್ ಫೈನಾನ್ಸ್ ಅಮಿಟಿಡ್" ನೊಂದಿಗೆ ವಿಅಾನಗೊಳಸಲಾಗಿದೆ ಎಂದು ತಿಆಸಲಾಗಿದೆ. ತರುವಾಯ "ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಅಮಿಟೆಡ್" ಹೆಸರನ್ನು "ಶ್ರೀರಾಮ್ ಫೈನಾನ್ಸ್ ಅಮಿಟಿಡ್" ಎಂದು ಬದಲಾಯಿಸಲಾಯಿತು, ದಿನಾಂಕ 30-11-2022 ರ ಹೆಸರಿನ ಬದಲಾವಣೆಯ ಅನುಸಾರವಾಗಿ ಸಂಯೋಜನೆಯ ಪ್ರಮಾಣಪತ್ರವನ್ನು 30-11-2022 ರಿಂದ

ಆದಾಗ್ಯೂ, ಈ ಕೆಳಸಹಿದಾರರು 2002ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಮನರ್ನಿರ್ಮಾಣ ಹಾಗೂ ಭದ್ವತಾ ಹಿತಾಸಕಿ ಜಾರಿ ಕಾಯೆಯಡಿ (ಮೇಲಿನ ಕಾಯೆ) ಇರುವ ಅವಕಾಶಗಳಡಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (ಎಸ್ಎಫ್ಎಲ್)ನ ಅಧಿಕೃತ ಅಧಿಕಾರಿಯಾಗಿರುತ್ತಾರೆ ಹಾಗೂ ಓದಿಕೊಂಡಂತೆ ಮೇಲಿನ ಕಾಯ್ದೆಯ ಸೆಕ್ಷನ್ 13(12) ರಡಿ ಅವರಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಚಲಾಯಿಸಿ ಸಾಲಗಾರರಿಗೆ ತಗಾದೆ ನೋಟಿಸನ್ನು ಜಾರಿಗೊಳಿಸಿ ಈ ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವಂತೆ ತಗಾದೆ ನೋಟಿಸಿನಲ್ಲಿ ವಿವರಿಸಿರುವ ಮೊತ್ತವನ್ನು ಮರು-ಪಾವತಿಸಲು ಸೂಚಿಸಿದಾರೆ.

ಸಾಲಗಾರರು ಸದರಿ ಮೊತ್ತವನ್ನು ಮರು–ಪಾವತಿಸಲು ವಿಫಲರಾದ ಕಾರಣ, ಈ ಮೂಲಕ ಸಾಲಗಾರರಿಗೆ ಮತ್ತ ಸಾಮಾನ್ಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ಕೆಳಸಹಿದಾರರಾದ ಅಧಿಕೃತ ಅಧಿಕಾರಿಯವರು ಮೇಲಿನ ಕಾಯ್ದೆಯ ಸೆಕ್ಟನ್ 13 (4) ರಡಿ ಮೇಲಿನ ನಿಯಮಗಳ ಅಧಿನಿಯಮ 8 ರಲ್ಲಿ ಓದಿಕೊಂಡಂತೆ ಅವನಿಗೆ/ಅವಳಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಈ ಕೆಳಗೆ ವಿವರಿಸಲಾದ ಸ್ವತ್ತುಗಳನ್ನು <mark>ದಿನಾಂಕ 21 ಜನವರಿ 2023 ರಂದು</mark> ಸಾಂಕೇತಿಕವಾಗಿ ಸಾದೀನಪಡಿಸಿಕೊಂಡಿರುತಾರೆ.

a,	
ಸಾಲಗಾರರ ಹೆಸರು ಮತ್ತು ವಿಆಾಸ	ತಗಾದೆ ನೋಟಸ್ ಪ್ರಕಾರ ಇರುವ ಬಾಕಿ ಮೊತ್ತ
 ಮೆ॥ ಶ್ರೀ ಕಬ್ಬಾಳಮ್ಮ ಪ್ರಾವಿಜನ್ ಸ್ಟೋರ್ಸ್, ಮಾಅಕರು : ರಾಮಕೃಷ್ಣಯ್ಯ ಅವರಿಂದ ಪ್ರತಿನಿಧಿಸಿದೆ. 	ರೂ. 16,60,151/- (ರೂಪಾಯಿ ಹದಿನಾರು ಲಕ್ಷ ಅರವತ್ತು ಸಾವಿರ ಒಂದು ನೂರ ಐವತೊಂದು ಮಾತ್ರ)
 フ・コン・・・・・・・・・・・・・・・・・・・・・・・・・・・・・・・・・・・	ಸಾಲದ ಖಾತೆ ನಂ. BANNCTF15111050001 ದಿನಾಂಕ 02-11-2022 ರಂತೆ ತಗಾದೆ ನೋಟಿಸ್ ದಿನಾಂಕ : 05.11.2022 ಸಾಂಕೇತಿಕ ಸ್ವಾಧೀನ ದಿನಾಂಕ: 21.01.2023
ಸ್ವತ್ತಿನ ವಿವರಗ	병

ಷೆಡ್ಯೂಲ್ 1 : ಸ್ವತ್ತಿನ ಎಲ್ಲ ಭಾಗ-ವಿಭಾಗ ಸೇರಿ ಖಾನೆಶುಮಾರಿ ನಂ. 237/483, ಜೊಗುರಡ್ಡಿ ಗ್ರಾಮ, ಬಾನನದೂರು ದಾಖಲೆ, ಬಿಡದಿ, ರಾಮನಗರ ತಾಲೂಕು, ಜಿಲ್ಲೆ, ಬಿಡದಿ ಗ್ರಾಮ ಪಂಚಾಯತ್ ವ್ಯಾಪ್ತಿ, ಅಳತೆ ಪೂರ್ವ-ಪಶ್ಚಿಮ: 23 ಅಡಿ, ಉತ್ತರ-ದಕ್ಷಿಣ: 80 ಅಡಿ ಒಟ್ಟು 1840 ಚದರ ಅಡಿ. ಚಕ್ಕುಬಂಧಿ : ಪೂರ್ವ: ಶಿವಲಿಂಗಂಯ್ಯ ಅವರ ಆಸ್ತಿ, ಪಶ್ಚಿಮ: ಶಿವಲಿಂಗಯ್ಯ ಅವರ ಆಸ್ತಿ, ಉತ್ತರ: ರಸ್ತೆ, ದಕ್ಷಿಣ: ಸೀತಮ್ಮ ಅವರ ಭೂಮಿ.

ಷೆಡ್ನೂಲ್ 2 : ಸ್ವತ್ತಿನ ಎಲ್ಲ ಭಾಗ-ವಿಭಾಗ ಸೇರಿ ಖಾನೆಶುಮಾರಿ ನಂ. 13, ಖಾತಾ ನಂ 396, ಬಾನಂದೂರು ಗ್ರಾಮ ಬಿಡದಿ ಹೋಬಳಿ, ರಾಮನಗರ ತಾಲೂಕು, ಜಿಲ್ಲೆ, ಬಿಡದಿ ಗ್ರಾಮ ಪಂಚಾಯತ್ ವ್ಯಾಪ್ತಿ, ಅಳತೆ ಪೂರ್ವ-ಪಶ್ಚಿಮ: 40 ಅಡಿ, ಉತ್ತರ-ದಕ್ಷಿಣ: 30 ಅಡಿ ಒಟ್ಟು 1200 ಚದರ ಅಡಿ. ಚಕ್ಕುಬಂಧಿ : ಪೂರ್ವ: ರಸ್ತೆ, ಪಶ್ಚಿಮ: ಸೈಟ್ ನಂ. 12, ಉತ್ತರ: ರಸ್ತೆ, ದಕ್ಷಿಣ: ಸೈಟ್ ನಂ. 14

ಎಲ್ಲ ಸಾಮಾನ್ಯ ಸಾರ್ವಜನಿಕರಿಗೂ ಈ ನೋಟಿಸ್ ಜಾರಿಗೊಳಿಸುವುದರ ಮೂಲಕ ಎಚ್ಚರಿಸುವುದೇನೆಂದರೆ ಶ್ರೀರಾಮ ಫೈನಾನ್ಸ್ ಅಧಿಕೃತ ಅಧಿಕಾರಿಯು ಕಾನೂನು ಪ್ರಕಾರ ಮೇಲ್ಕಾಣಿಸಿದ ಸ್ಥಿರಾಸ್ತಿಗಳನ್ನು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ಹಾಗೂ ಸಾಲಗಾರರು ಅಥವಾ . ಇನ್ಯಾವುದೇ ವ್ಯಕ್ತಿಯಾಗಲೀ ಈ ನೋಟಿಸ್ ಸ್ವೀಕರಿಸಿದ ನಂತರ ಶ್ರೀರಾಮ ಫೈನಾನ್ಸ್ ಲಿಖಿತ ಪೂರ್ವಾನುಮತಿ ಇಲ್ಲದೇ ಯಾವುದೇ ರೀತಿಯಿಂದ ಅಂದರೆ ಮಾರಾಟದ ಮೂಲಕವಾಗಲೀ, ಭೋಗ್ಯ ಅಥವಾ ಬೇರೆ ರೀತಿಯ ವ್ಯವಹಾರದ ಮೂಲಕವಾಗಲೀ ವರ್ಗಾಯಿಸುವಂತಿಲ್ಲ ಹಾಗೂ ಈ ನೋಟಿಸಿನಲ್ಲಿ ಉಲ್ಲೇಖಸಲಾದ ಮೇಲಿನ ಸ್ವತ್ತುಗಳನ್ನು ಬೇರ್ಪಡಿಸುವುದಾಗಲೀ ಮಾಡುವಂತಿಲ್ಲ.

ಸಹಿ/- ಅಧಿಕೃತ ಅಧಿಕಾರಿ ಸ್ಥಟ: ಬೆಂಗಳೂರು ಶ್ರೀರಾಮ ಫೈನಾನ್ಸ್ ಅಮಿಚಿಡ್ ನಾಂಕ: 21-01-2023

ಬಿಜೆಪಿ ಸದಸ್ಯರಾಗುವುದು ಹೆಮ್ಮೆ

ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು. ಸದಸ್ಯತ್ವ ಹುಲ್ಲಹಳ್ಳಿ ಶ್ರೀನಿವಾಸ್ ಇದ್ದರು.

ನೊಂದಣಿಯಲ್ಲಿ ಸಕ್ಕಿಯ ತೊಡಗಿಸಿಕೊಂಡು ಹೆಚ್ಚು ಸದಸ್ಯರನ್ನು ನೋಂದಣಿ ಮಾಡಬೇಕು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಆನೇಕಲ್: ಬಿಜೆಪಿ ಪಕ್ಷದ ಸದಸ್ಯರಾಗುವುದು ದೇಶದ ಕಾರ್ಯಕರ್ತರು ಬೂತ್ ಮಟ್ಟದಿಂದ ಸಂಘಟಿಸಬೇಕೆಂದರು. ಹೆಮ್ಮೆಯಾಗಿದೆ. ಜನರೊಂದಿಗೆ ಉತಮ ಸಂಪರ್ಕ ಸಾಧಿಸಿ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಮಾತನಾಡಿ ಎಲ್ಲಾ ಸರ್ಕಾರಗಳ ಯೋಜನೆ ಮನೆ ಮನೆಗೆ ತಲುಪಿಸುವ ವರ್ಗಗಳ ಅಭಿವೃದ್ಧಿ ಗುರಿಯಾಗಿಸಿ ಹಲವಾರು ಕಾರ್ಯಕ್ರಮ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ರೂಪಿಸಿದೆ ಎಂದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಖಂಡ ಟಿ.ವಿ.ಬಾಬು ತಿಳಿಸಿದರು. ಪಟ್ಟಣದಲ್ಲಿ ಬಿಜೆಪಿ ರಘು, ಹಾಪ್ ಕಾಮ್ಸ್ ನಿರ್ದೇಶಕ ಜೆ.ನಾರಾಯಣಪ್ಪ ಮರಸಭಾ ಯುವ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಅಭಿಯಾನದ ಸದಸ್ಯರಾದ ಸುರೇಶ್, ಮುರಳಿ, ರಂಗಸ್ವಾಮಿ, ಕೆ.ಶಿವರಾಮು,

🙏 ಎಕ್ಸಿಸ್ ಬ್ಯಾಂಕ್ ಪ್ಲಾಟ್ ಸಂಖ್ಯೆ 41, ಶೇಷಾದ್ರಿ ರಸ್ತೆ, ಆನಂದ್ ರಾವ್ ಸರ್ಕಲ್, ಬೆಂಗಳೂರು -560009

ಈ ಕೆಳಗಿನ ಸಾಲಗಾರರು ಬ್ಯಾಂಕಿನಿಂದ ಪಡೆದ ಸಾಲ ಸೌಲಭ್ಯಗಳ ಮೇಲಿನ ಆಸಲು ಮತ್ತು ಬಡ್ಡಿಯನ್ನು ಹಿಂಪಾವತಿಸುವಲ್ಲಿ ವಿಫಲರಾಗಿರುವುದರಿಂದ ಆ ಸೌಲಭ್ಯಗಳು ನಿರ್ವಹಣಾರಹಿತ ಸ್ಥತ್ತುಗಳಾಗಿ ಪರಿವರ್ತಿತವಾಗಿವೆ ಎಂದು ಈ ಸೂಚನೆಯ ಮೂಲಕ ತಿಳಿಸಲಾಗಿದೆ. 2002ರ ಹಣಕಾಸು ಆಸ್ತಿಗಳ ಖಾತರೀಕರಣ ಮತ್ತು ಮನನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆ ವಿಭಾಗ 13(2)ರ ಅಡಿಯಲ್ಲಿ, ಅವರು ಕೊನೆಯದಾಗಿ ತಿಳಿಸಲಾಗಿರುವಂತಹ ತಮ್ಮ ವಿಳಾಸಗಳಿಗೆ ಸೂಚನೆಗಳನ್ನು

ಕ್ರ.ಸಂ	ಸಾಲಗಾರರ ಹೆಸರು ಮತ್ತು ವಿಳಾಸ	ಸಾಲಗಾರರು ಅಡಮಾನ ಮಾಡಿರುವ ಆಸ್ತಿಯ ವಿವರ	ನೋಟೀಸ್ ದಿನಾಂಕ	ಬರಬೇಕಾದ ಬಾ (ರೂ.ಗಳಲ್ಲಿ)
1)	ಹಲ್ಲದ್, #202, ಬಿ-12, ಎಲ್ಐಜಿ2 ಸೂರ್ಯ ಸಿಟಿ, ಚಂಗ್ ಳೂರು - 560099, ಮತ್ತೊಂದು ವಿಳಾಸ: ಆನಂದ್ ಕೆ ಹಲ್ಲದ್ ಬಿನ್ ಕರೆಪ್ಪ ಹಲ್ಲದ್, #14, ಗಿರಿಯಪ್ಪ ಬಿಲ್ಲಿಂಗ್, ಇಗ್ಗಲೂರು ಚಂದಾಪುರ ಅಂಚೆ, ಆರ್ನೇಕಲ್ ತಾಲ್ಲೂಕು, ಬೆಂಗಳೂರು-560099, ಮತ್ತೊಂದು ವಿಳಾಸ: ಆನಂದ್ ಕೆ ಹಲ್ಲದ್ ಬಿನ್ ಕರೆಪ್ಪ ಹಲ್ಲದ್, ಡಿಹೋಟ್ ನಂ.32, ಸೂರ್ಯನಗರ, ಚಂದಾಪುರ, ಬಿಎಚಿಟಿಸಿ, ಬೆಂಗಳೂರು-560082. (ಸಾಲಗಾರರು/ ಅಡಮಾನುದಾರರು). (2) ಶ್ರೀಮತಿ. ಗಿರಿಜವ್ವ ಎ ಹಲ್ಲದ್ D/o ಉದ್ದಪ್ಪ ಮಾಂತ್ಕ ನವರ್, ಸಿಟಿ, ಚಂದಾಪುರ ಸೂರ್ಯ ಸಿಟಿ, ಬೆಂಗಳೂರು-560082. (ಸಾಲಗಾರರು/ ಅಡಮಾನುದಾರರು). (2) ಶ್ರೀಮತಿ. ಗಿರಿಜವ್ವ ಎ ಹಲ್ಲದ್ D/o ಉದ್ದಪ್ಪ ಮಾಂತ್ಕ ನವರ್, ಸಿಟಿ, ಚಂದಾಪುರ ಸೂರ್ಯ ಸಿಟಿ, ಬೆಂಗಳೂರು-560099, ಮತ್ತೊಂದು ವಿರಾಸ: ಶ್ರೀಮತಿ. ಗಿರಿಜವ್ವ ಎ ಹಲ್ಲದ್ D/o ಉದ್ದಪ್ಪ ಮಾಂತ್ಕ ನವರ್, #14, ಗಿರಿಯಪ್ಪ ಬಿಲ್ಲಿಂಗ್, ಇಗ್ಗಲೂರು ಚಂದಾಪುರ ಅಂಚೆ, ಆನೇಕಲ್	SVAA VI 1/13/98/99 Gated 14.U1.1999 and KA GRU MUM/BHOO SVAA VI 2/90:91 Dated 10.10.1990. ಮಿಸ್ಟರ್ಣ ಪೂರ್ವದಿಂದ ಪಶ್ಚಿಮಕ್ಕೆ 34.75 ಚದರ ಮೀಟರ್, ಉತ್ತರದಿಂದ ದಕ್ಷಣಕ್ಕೆ 21.75 ಚದರ ಮೀಟರ್, ಒಟ್ಟು ಪ್ರದೇಶ 1026.00 ಚದರ ಮೀಟರ್ಗಳು ಮತ್ತು ಚಕ್ಕುಬಂದಿ : ಪೂರ್ವಕ್ಕೆ ಖಾಸಗಿ ಆಸ್ತಿ ಪಶ್ಚಿಮಕ್ಕೆ ರಸ್ತೆ, ಉತ್ತರಕ್ಕೆ: ಬ್ಲಾಕ್-14, ಎಲ್ಐಜಿ ಟೈಪ್-2, ದಕ್ಷಣಕ್ಕೆ ಬ್ಲಾಕ್-12, ಎಲ್ಐಜಿ ಟೈಪ್-2, ದಕ್ಷಣಕ್ಕೆ ಬ್ಲಾಕ್-12, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-12, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-14, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-14, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-14, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಪಶ್ಚಿಯಕ್ಕೆ ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಿಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಿಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಿಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-2, ಬ್ಲಾಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-2, ಬ್ಲಾಕ್-14, ಎಲ್ಐಜಿ ಟೈಪ್-2, ಬ್ಲಾಕ್-2, ಬ್	23.12.2022 ಎನ್.ಪಿಎ ದಿನಾಂಕ 08.09.2021	Loan No PHR0561

ಸೂಚನೆಯ ಆದೇಶಾನುಸಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಮೇಲೆ ಉಲ್ಲೇಖಿಸಲಾದ ಸಾಲಗಾರರು ಮತ್ತು/ಅಥವಾ ಖಾತರಿದಾರರು (ಎಲ್ಲೆಲ್ಲಿ ಅನ್ವಯವಾಗುತ್ತದೆಯೋ) ಈ ಮೇಲೆ ತಿಳಿಸಿಲಾದ ಬಾಕಿ ಉಳಿದಿರುವ ಮೊತ್ತವನ್ನು ಭವಿಷ್ಯದ ಬಡ್ಡಿ ಮತ್ತು ಅನ್ವಯವಾಗುವ ಶುಲ್ಕಗಳೊಂದಿಗೆ, ಈ ಸೂಪನೆ ಪ್ರಕಟಣೆಗೊಂಡ ದಿನಾಂಕದಿಂದ 60 ದಿನಗಳೊಳಗಾಗಿ ಪಾವತಿಸುವಂತೆ ಸಲಹೆ ನೀಡಲಾಗಿದ್ದು, ವಿಫಲವಾದಲ್ಲಿ ಸೂಚನಾ ತಾರೀಖಿನಿಂದ 60 ದಿನಗಳ ಅವಧಿ ಮುಕ್ತಾಯದ ನಂತರ, 2002ರ ಹಣಕಾಸು ಆಸ್ತಿಗಳ ಖಾತರೀಕರಣ ಮತ್ತು ಮನೆನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ

ಕಾಯ್ದೆಯ ನಿಬಂಧನೆಗೆನುಸಾರವಾಗಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೇಲೆ ತಿಳಿಸಲಾದ ಕಾಯ್ದೆಯ ವಿಭಾಗ 13(13), ಉಪ–ವಿಭಾಗ(2)ರ ಅಡಿಯಲ್ಲಿ ಉಲ್ಲೇಖಿಸಿರುವಂತೆ, ಯಾವುದೇ ಒಬ್ಬ ಸಾಲಗಾರ ಈ ಸೂಚನೆಯು ತಲುಪಿದ ನಂತರ, ಭದ್ರತಾ ಸಾಲ ನೀಡಿದವರ ಲಿಖಿತ ಪೂರ್ವಾನುಮತಿ ಪಡೆಯದೇ, ಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ಭದತಾ ಆಸ್ತಿಗಳನ್ನು ಮಾರಾಟದ ಮೂಲಕ ವರ್ಗಾಯಿಸುವುದಾಗಲಿ, ಭೋಗ್ರಕ್ಷೆ ನೀಡುವುದಾಗಲಿ ಅಥವಾ ಬೇರೆ ರೀತಿಯಲ್ಲಿ ಬಳಸಿಕೊಳ್ಳುವುದಾಗಲಿ ಮಾಡುವಂತಿಲ್ಲ ಎಂಬುದನ್ನು ದಯವಿಟ್ಟು ಗಮನಿಸತಕ್ಷದ್ದು,

ಆಕ್ಕನ[°] ಸೆಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸ್ವತ್ತುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಾಲಾವಕಾಶವನ್ನು ನೀಡಲಾಗುವುದು ಎಂದು ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು. ಸಾರ್ವಜನಿಕ ಹರಾಜಿಗಾಗಿ ಅಥವಾ ಭೋಗ್ಯ, ಹಂಚಿಕೆ ಅಥವಾ ಮಾರಾಟದ ಮೂಲಕ ಭದ್ರತಾ ಸ್ವತ್ತುಗಳ ವರ್ಗಾವಣೆಗಾಗಿ ಸಾರ್ವಜನಿಕ ಅಥವಾ ಖಾಸಗಿ ಒಪ್ಪಂದಕ್ಕೆ ಉಲ್ಲೇಖಗಳನ್ನು ಅಥವಾ ಟಿಂಡರ್ ಆಹ್ವಾನಿಸುವ ಸೂಚನಾ ಪ್ರಕಟಣೆಯ ದಿನಾಂಕಕ್ಕಿಂತ ಮೊದಲು ಯಾವುದೇ ಸಮಯದಲ್ಲಿ ಸಾಲಗಾರರು, ಸುರಕ್ಷಿತ ಸಾಲದಾತರ ಖರ್ಚು, ವೆಚ್ಚ ಮತ್ತು ಶುಲ್ಕಗಳನ್ನು ಒಳಗೊಂಡಂತೆ ಎಲ್ಲಾ ಬಾಕಿಯನ್ನು ಪಾವತಿಸಿ, ಭದ್ರತಾ ಸ್ಥತ್ತುಗಳನ್ನು ಬಿಡಿಸಿಕೊಳ್ಳಬಹುದು.

ಸ್ಥಳ : ಬೆಂಗಳೂರು ದಿನಾಂಕ : 24.01.2023 ಸಹಿ/- ಅಧಿಕೃತ ಅಧಿಕಾರಿ ಎಕ್ಸಿಸ್ ಬ್ಯಾಂಕ್ ಲಿಮಿಟೆಡ್

ಕಾಂಗ್ರೆಸ್ ಸರ್ಕಾರ ಬಂದರೆ ಬಡಜನರ ಹಿತರಕ್ಷಣೆ

ನಲ್ಲೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಂತೆ ಬಿಪಿಎಲ್ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ಹಾಗೂ ಉಚಿತ 200 ಯೂನಿಟ್ ವಿದ್ಯುತ್ ನೀಡುತ್ತಾರೆ ಎಂದು ಬೆಟ್ಟಕೋಟೆ ಗ್ರಾಪಂ ಅಧ್ಯಕ್ಷ ಮಂಜುನಾಥ್ ಹೇಳಿದರು.

ದೇವನಹಳ್ಳಿ ತಾಲೂಕು ಬೆಟ್ಟಕೋಟೆ ಗ್ರಾಮದಲ್ಲಿ ಕಾಂಗೆಸ್ ಕಾರ್ಯಕರ್ತರು ದೊಡ್ಡಬಳ್ಳಾಮರದಲ್ಲಿ ನಡೆಯುವ ಪ್ರಜಾಧ್ಯನಿ ಕಾರ್ಯಕ್ರಮಕ್ಕೆ ಬಸ್ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಂತೆ ಮಾಡುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 30 ಕೆಜಿ ಸೇರಿದಂತೆ ಇನ್ನು ಮುಂತಾದ ಸೌ ಲಭ್ಯಗಳನ್ನು ಜನರಿಗೆ ನೀಡಿದ್ದರು. ಮುಂದೆಯೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವಿದ್ದರೆ ಬಡ ಜನತೆಗೆ ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ



ದೊಡ್ಡಬಳ್ಳಾಮರದಲ್ಲಿ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಬೆಟ್ಟಕೋಟೆಯಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಬಸ್ಗೆ ಚಾಲನೆ ನೀಡಿದರು.

ಗಾಪಂ ಸದಸ್ಯ ಲೋಕೇಶ್ ಗಾಂಧಿ, ಭೀಮೇಶ್, ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.

DCX Systems Ltd (formerly known as DCX Cable Assemblies Pvt Ltd) Reg. Off: Aerospace SEZ Sector, Plot Nos.29,30&107, Hitech Defence and Aerospace Park,

Kavadadasanahalli, Bengaluru Rural, 562110, KARNATAKA

CIN: L31908KA2011PLC061686, Email: cs@dcxindia.com, Telephone: + (91) (80) 67119527, Website: www.dcxindia.com EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED 31 DECEMBER 2022 (Po in Milli

Rs.in Million							in Millions)		
			STANDALON	E	С	CONSOLIDATED			
		Quarter	Nine Months	Quarter	Quarter	Nine Months	Quarter ended		
SI.	Particulars	ended	ended	ended	ended	ended	Standalone		
No			31 December				31 December		
		2022	2022	2021	2022	2022	2021		
				UNAUDITED					
1	Total Income from Operations	3,623.56	7,629.18	4,266.55	3,623.56	7,629.24	4,266.55		
2	Net Profit / (Loss) for the period								
1	(before Tax, Exceptional and/or								
	Extraordinary items)	199.66	357.02	263.24	197.92	353.37	263.24		
3	Net Profit / (Loss) for the period								
1	before tax (after Exceptional and								
1	/or Extraordinary items)	199.66	357.02	263.24	197.92	353.37	263.24		
4	Net Profit / (Loss) for the period								
1	after tax (after Exceptional and/or								
1	Extraordinary items)	172.86	309.22	182.09	171.12	305.57	182.09		
5	Total Comprehensive Income for								
1	the period [Comprising Profit / (Loss)								
1	for the period (after tax) and Other								
1	Comprehensive Income (after tax)]	172.94	309.65	181.65	171.20	306.00	181.65		
6	Paid-up Equity Share Capital								
Ι.	(Face value of Rs. 2/- per share)	193.45	193.45	35.00	193.45	193.45	35.00		
7	Reserves (excluding Revaluation	-	-	-	-	-	-		
	Reserve)								
8	Earnings Per Share (of Rs.2/- each)								
1	(for continuing and discontinued								
1	operations) (Not Annualised)								
	1. Basic (Rs)	1.96	3.82	2.60	1.94	3.77	2.60		
\vdash	2. Diluted (Rs)	1.96	3.82	2.60	1.94	3.77	2.60		
N.O	TE:	1.50	UIJE		1.54	0.11	2.00		
			م ما امیرا امیرا م	udit Com!	Maa and the		مطفيط امميم		
1.	The above unaudited financial results	s were reviev	wed by the A	uait Commi	ttee and the	reaπer appr	ovea by the		

Board of Directors at its meeting held on January 23, 2023.

2. The unaudited financial results for the current quarter and the nine months have been subject to Limited Review by the Statutory Auditors of the Company. The unmodified review report of the Statutory Auditors is being filed with the BSE Limited and National Stock Exchange of India Limited.

3.The above is an extract of the detailed format of unaudited financial results filed with the Stock Exchanges vide Regulation 33 of the SEBI (Listing Obligation and Disclosure Requirements) Regulations, 2015. The full format of the unaudited financial results is available on the Stock Exchange websites (URL: https://www.nseindia.com) (https://www.bseindia.com) and also on the Company's website (URL: https://www.dcxindia.com).

> For DCX Systems Limited Sd/-Dr.H S Raghavendra Rao Chairman & Managing Director DIN: 00379249

ಮಾಗಡಿ ರಸ್ತೆ, ಬೆಂಗಳೂರು-23.

ನಂ. 38/1, 1ನೇ ಮುಖ್ಯ ರಸ್ತೆ, ಪಶ್ಚಿಮಾರ್ಧ ಭಾಗ,

ಅಗ್ರಹಾರ, ಪಿ.ಐ.ಡಿ. ನಂ. 32-18-38/1, ಬೆಂಗಳೂರು.

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಆಡಳಿತ ಕಛೇರಿ: ನಂ. 3, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18

ಕಛೇರಿ ದೂ.: 26678572 : 26600512 : 26609066 : 57765582, ಟೆಲಿಫ್ಲಾಕ್: (080) 26617980 : 57765582

ಬಹಿರಂಗ ಹರಾಜಿನ ಮೂಲಕ ಸ್ಥಿರಾಸ್ತಿಗಳ ಮಾರಾಟ

ಸೆಕ್ಕೂರಿಟೈಸೇಷನ್ ಅಂಡ್ ರಿಕನ್ಸ್ಕಕನ್ ಆಫ್ ಪೈನಾನ್ಷಿಯಲ್ ಅಸೆಟ್ ಮತ್ತು ಎನ್ಫೋರ್ಸ್-ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಅಧಿನಿಯಮ–2002 ರ ಪ್ರಕರಣ 13 (4) ರ ಅನ್ನಯ

اق بر	ಸಾಲಗಾರರ ಹೆಸರು & ಸ್ಥಿರಾಸ್ತಿಯ ವಿವರ	ಎಲ್ಲೆ ಮತ್ತು ವಿಸ್ತೀರ್ಣ	ಬ್ಯಾಂಕಿಗೆ ಬರಬೇಕಾದ ಬಾಕಿ ಮೊಬಲಗು & ಕಾಯ್ದಿಟ್ಟ ಬೆಲೆ	ಬಹಿರಂಗ ಹರಾಜಿನ ದಿನಾಂಕ
01.	ಮಹಮ್ಮದ್ ಹಫೀವುಲ್ಲಾ (ಪವತಿ) ಕಾನೂನುಬದ್ದ ವಾರಸೂದಾರರು. 1) ನೂರ್ಜಾನ್ (ಪತ್ತಿ), 2) ಅಬ್ದುಲ್ ಸಲಾಂ (ಮಗ), 3) ಸಲೀಂ ಪಾಷ (ಮಗ), 4) ಮಹಮ್ಮದ್ ಸಮಿವುಲ್ಲಾ (ಮಗ), 5) ಉಮ್ಮೇ ಸಲ್ಮಾ (ಮಗಳು), 6) ಸಮೀನ ಬಾನು (ಮಗಳು) ನಂ.07, 1ನೇ ಕ್ರಾಸ್, ಲಕ್ಷ್ಮಯ್ಡ್ನ ಕಾಂಪೌಂಡ್, ಪಾದರಾಯನಮರ, ಬೆಂಗಳೂರು–26. ಹೊಸ ಮನಿಸಿಪಲ್ ನಂ. 7/2–1, ಮೂರ್ವ ಭಾಗ, ಹಳೇ ನಂ. 7/2 (ಪೂರ್ವದ ಕಡೆ) 1ನೇ ಕ್ರಾಸ್ ಪಾದರಾಯನಮರ, ಬಿಬಿಎಂಪಿ ವಾರ್ಡ್ ನಂ. 43 ಪಾದರಾಯನಮರ, ಪಿ.ಐ.ಡಿ ನಂ. 43–119–7/2–1, ಬೆಂಗಳೂರು.	ಪೂರ್ವ – ಪಶ್ಚಿಮ : 28 ಅಡಿಗಳು & ಉತ್ತರ – ದಕ್ಷಿಣ : 15 ಅಡಿಗಳು ಪೂರ್ವಕ್ಕೆ : ಮುಸ್ಲಿಂ ಬರಿಯಲ್ ಗ್ರೌಂಡ್, ಪಶ್ಚಿಮಕ್ಕೆ : ಅಥವುಲ್ಲಾ ರವರಿಗೆ ಮಾರಾಟ ಮಾಡಿರುವ ಪಶ್ಚಿಮಾರ್ಥ ಭಾಗದ ನಂ. 7/2 ರ ಸ್ವತ್ತಿನ ಉಳಿಕೆ ಭಾಗ ಉತ್ತರಕ್ಕೆ : ಕಾಮನ್ ಪ್ಯಾಸೇಜ್ ಮತ್ತು ರಾಜು ರವರ ಸ್ವತ್ತು, ದಕ್ಷಿಣಕ್ಕೆ : ಬೇರೆಯವರ ಸ್ವತ್ತು,	ರೂ. 9,06,245/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದಾರ್ನಿ: 18.01.2023 ಕಾಯ್ದಟ್ಟ ಬೆಲೆ ರೂ. 25,00,000/-	24.02.2023 ಬೆಳಗ್ಗೆ:- 10.00 ಗಂಟೆಗೆ
02.	ಶ್ರೀಮತಿ. ಸುಜಾತ ನರಸಿಂಘರಾವ್, ಶ್ರೀಮತಿ. ಅರ್ಚನಾ ಎನ್. & ಶ್ರೀ. ಅಭಿಷೇಕ್. ಎನ್. ಹೊಸ ನಂ.77, ನಂ. 05, 1ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಕನಕನಗರ, ಬೆಂಗಳೂರು-72. ಹೊಸ ನಂ. 05, 1ನೇ ಎ ಮುಖ್ಯ ರಸ್ತೆ, ಸೈಟ್ ನಂ. 22 & 23, ಅಸೆಸ್ಮಾರ್ಯ ನಂ. 38 & 39, ಖಾತಾ ನಂ. 243, ಮಾಳಗಾಳು ವಿಲೇಜ್, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಕನಕನಗರ, ಪಟ್ಟಿಗಾರಪಾಳ್ಯ, ಪಿ.ಐ.ಡಿ. ನಂ. 37-42-5, ಅಮರಜ್ಯೋತಿನಗರ, ಬಿ.ಎಂ.ಪಿ. ವಾರ್ಡ್ ನಂ. 37, ಬೆಂಗಳೂರು.	ಪೂರ್ವ-ಪಶ್ಚಿಮ: 60 ಅಡಿಗಳು ಮತ್ತು ಉತ್ತರ – ದಕ್ಷಿಣ: 40 ಅಡಿಗಳು ಪೂರ್ವಕ್ಕೆ: ಸೈಟ್ ನಂ. 21 ಪಶ್ಚಿಮಕ್ಕೆ: ಸೈಟ್ ನಂ. 27, ಉತ್ತರಕ್ಕೆ: ರಸ್ತ, ದಕ್ಷಿಣಕ್ಕೆ: ಸೈಟ್ ನಂ. 15 & 16	ರೂ. 3,65,606/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದ್ ದಿನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 1,05,70,000/-	24.02.2023
)3.	ಶ್ರೀ. ನಿಂಗೇಗೌಡ, ಶ್ರೀಮತಿ. ಯಶೋದಮ್ಮ & ಡಿ.ಎನ್. ಪುಟ್ಟರಾಜು (ಪವತಿ) ಕಾನೂನುಬದ್ದ ವಾರಸುದಾರರುಶ್ರೀಮತಿ. ಧನಲಕ್ಷ್ಮೀ (ಪತ್ನಿ) ನಂ. 1/2, 1/3, 9ನೇ ಕ್ರಾಸ್, ಮರಿಯಪ್ಪನಪಾಳ್ಯ, ಕೆ,ಪಿ.ಅಗ್ರಪಾರ, ಭುವನೇಶ್ವರಿನಗರ, ಬೆಂಗಳೂರು-23. 1ನೇ ಷೆಡ್ಯೂಲ್:- ನಂ. ಯು-46, ಖಾತಾ ನಂ. 1/3, 1ನೇ ಮಹಡಿ ನಿಂಗೇ ಗೌಡ ಮತ್ತು ಯಶೋದಮ್ಮ ರವರಿಗೆ ಸೇರಿರುವುದು, ಮುನಿಸಿಪಲ್ ನಂ. 01, 9ನೇ ಕ್ರಾಸ್ ಭುವನೇಶ್ವರಿ ನಗರ, ಮರಿಯಪ್ಪನಪಾಳ್ಯ, ಕೆ.ಪಿ. ಆಗ್ರಪಾರ, ಮಾಗಡಿ ರಸ್ತೆ, ಬೆಂಗಳೂರು.	ಪೂರ್ವ – ಪಶ್ಚಿಮ : 55 ಅಡಿಗಳು & ಉತ್ತರ – ದಕ್ಷಿಣ : 17.6 ಅಡಿಗಳು ಪೂರ್ವಕ್ಕೆ : ರಸ್ತೆ, ಪಶ್ಚಿಮಕ್ಕೆ : ಕನ್ಸ್ ವೆಸ್ಸ್ ಉತ್ತರಕ್ಕೆ : 8 X 55 ಅಡಿಗಳು ಕಾಮನ್ ಪ್ಯಾಸೇಜ್ ಮತ್ತು ಮೆಟ್ಟಲುಗಳು ದಕ್ಷಿಣಕ್ಕೆ : ಆರ್. ಹನುಮಂತಯ್ಯ ರವರ ಸ್ವತ್ತು	ರೂ. 4,98,938/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದ್ ದಿನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 42,00,000/-	24.02.2023 ಬೆಳಗ್ಗೆ:- 10.40 ಗಂಟೆಗೆ
	2ನೇ ಷೆಡ್ಯೂಲ್:- ನಂ. ಯು-46, ಮುನಿಸಿಪಲ್ ನಂ. 1, ನೆಲ ಮಹಡಿ ಡಿ.ಎನ್. ಪುಟ್ಟರಾಜು ರವರಿಗೆ ಸೇರಿರುವುದು, ಖಾತಾ ನಂ. 1/2, 9ನೇ ಕ್ರಾಸ್ ಭುವನೇಶ್ವರಿ ನಗರ, ಮರಿಯಪ್ಪನಪಾಳ್ಯ, ಕೆ.ಪಿ. ಅಗ್ರಹಾರ, ಮಾಗಡಿ ರಸ್ತೆ, ಬೆಂಗಳೂರು.	ಶೂರ್ವ – ಹತ್ಚಿಮ: 55 ಅಡಿಗಳು ೩ ಉತ್ತರ – ದಕ್ಷಿಣ: 17.6 ಅಡಿಗಳು ಶೂರ್ವಕ್ಕೆ: ರಸ್ತೆ, ಪತ್ಚಿಮಕ್ಕೆ : ಕನ್ಫ್ ರ್ವನ್ಸಿ, ಉತ್ತರಕ್ಕೆ: 8 X 55 ಅಡಿಗಳು ಕಾಮನ್ ಪ್ಯಾಸೇಜ್ ಮತ್ತು ಮೆಟ್ಟಲುಗಳು, ದಕ್ಷಿಣಕ್ಕೆ: ಆರ್. ಹನುಮಂತಯ್ಯ ರವರ ಸ್ವತ್ತು.		
)4.	ಶ್ರೀಮತಿ. ಶಿವಮ್ಮ ನಂ.23/17, 1ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಅನಂತನಗರ, ಬಾಮೂಜಿನಗರ, ಬೆಂಗಳೂರು-26. 23/17, 4ನೇ ಕ್ರಾಸ್, ಅನಂತನಗರ, ಬಿಬಿಎಂಪಿ ವಾರ್ಡ್ ನಂ. 42, ಬಾಮೂಜಿನಗರ, ಪಿ.ಐ.ಡಿ ನಂ. 42-45-23/17, ಬೆಂಗಳೂರು.	ಹೂರ್ವ – ಪಶ್ಚಿಮ : 24 ಅಡಿಗಳು ಮತ್ತು ಉತ್ತರ – ದಕ್ಷಿಣ : 15 ಅಡಿಗಳು ಮೂರ್ವಕ್ಕೆ : ಸ್ವತ್ತಿನ ನಂ. 24, ಪಶ್ಚಿಮಕ್ಕೆ : ಸ್ವತ್ತಿನ ನಂ. 22, ಉತ್ತರಕ್ಕೆ : 15 ಅಡಿಗಳ ರಸ್ತೆ, ದಕ್ಷಿಣಕ್ಕೆ : ಸ್ವತ್ತಿನ ನಂ. 27,	ರೂ. 2,60,301/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದ್ ದಿನಾಂಕ : 18.01.2023 ಕಾಯ್ದಿಟ್ಟ ಬೆಲೆ ರೂ. 15,15,000/-	24.02.2023 ಬೆಳಗ್ಗೆ:- 11.00 ಗಂಟೆಗೆ
)5.	ಶ್ರೀ. ಎಸ್. ಚಂದ್ ಬಾಷಾ @ ಜಾನ್ ಬಾಷಾ @ ಚಾನ್ ಬಾಷಾ & ಶ್ರೀಮತಿ. ನಸೀಮುನ್ನಿಸ್ಸಾ @ ನಜೀಮುನ್ನಿಸ್ಸಾ @ ನಸೀಬುನ್ನಿಸ್ಸಾ ನಂ.1/2, 6ನೇ ಕ್ರಾಸ್, ಹೊಸಹಳ್ಳಿ ಮುಖ್ಯ ರಸ್ತೆ, ಪಾದರಾಯನಮರ, ಬೆಂಗಳೂರು-26. 1ನೇ ಷೆಡ್ಯೂಲ್:- ಹೊಸ ಮುನಿಸಿಪಲ್ ನಂ. 1/2-1ಎ, 7ನೇ ಕ್ರಾಸ್, ಪಾದರಾಯನಮರ, ಬಿ.ಬಿ.ಎಂ.ಪಿ. ವಾರ್ಡ್ ನಂ. 43 ಪಾದರಾಯನಮರ, ಪಿ.ಐ.ಡಿ. ನಂ. 43-125-1/2-1ಎ, ಬೆಂಗಳೂರು.	ಪೂರ್ವ- ಪಶ್ಚಿಮ: 30 ಅಡಿಗಳು ಹಿ ಉತ್ತರ – ದಕ್ಷಿಣ: 15 ಅಡಿಗಳು ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಅಮೀರ್ ಜಾನ್ ರವರ ಸ್ವತ್ತು, ಉತ್ತರಕ್ಕೆ: ಇದೇ ಸ್ವತ್ತಿನ ನಂ. ಸ್ವತ್ತು, ದಕ್ಷಿಣಕ್ಕೆ: ಮಲ್ಲಯ್ಯ ರವರ ಮನೆ.	ರೂ. 7,31,568/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದ್ ನಿನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 42,50,000/-	24.02.2023 ಬೆಳಗ್ಗೆ:- 11.20 ಗಂಟೆಗೆ
	2ನೇ ಷೆಡ್ಯೂಲ್:- ಹೊಸ ಮುನಿಸಿಪಲ್ ನಂ. 1/2-lಎ, 7ನೇ ಕ್ರಾಸ್, ಪಾದರಾಯನಮರ, ಬಿ.ಬಿ.ಎಂ.ಪಿ. ವಾರ್ಡ್ ನಂ. 43 ಪಾದರಾಯನಮರ, ಪಿ.ಐ.ಡಿ. ನಂ. 43-125-1/2-lಎ, ಬೆಂಗಳೂರು.	ಪೂರ್ವ-ಪಶ್ಚಿಮ: 30 ಅಡಿಗಳು ೩ ಉತ್ತರ-ದಕ್ಷಿಣ: 07 ಅಡಿಗಳು ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಅಮೀರ್ ಜಾನ್ ರವರ ಸ್ವತ್ತು, ಉತ್ತರಕ್ಕೆ: ಮೊಹ್ಮದ್ ಇಕ್ ಬಾಲ್ ರವರ ಸ್ವತ್ತು. ದಕ್ಷಿಣಕ್ಕೆ: ಚಂದ್ ಪಾಷಾ ರವರ ಸ್ವತ್ತು.		
6.	ಶ್ರೀಮತಿ. ಮಮ್ರಾಚ್ ಪುನ್ನಿಸಾ ಸೈದಾ ನಂ. 11/1, 7ನೇ ಕ್ರಾಸ್, ವಿನಾಯಕನಗರ, ಹಳೇ ಗುಡ್ಡದಹಳ್ಳಿ, ಹಾದರಾಯನಹುರ, ಬೆಂಗಳೂರು–26. ನಂ.11/1, 7ನೇ ಕ್ರಾಸ್, ವಿನಾಯಕ ನಗರ, ಬಿ.ಬಿ.ಎಂ.ಪಿ. ವಾರ್ಡ್ ನಂ. 43 ಪಾದರಾಯನಮರ, ಪಿ.ಐ.ಡಿ. ನಂ. 43–21-11/1, ಬೆಂಗಳೂರು.	ಪೂರ್ವ-ಪಕ್ಷಿಮ: 45 ಅಡಿಗಳು ೩ ಉತ್ತರ-ದಕ್ಷಿಣ: 14.8 ಅಡಿಗಳು ಪೂರ್ವಕ್ಕೆ: ವೆಂಕಟರಯ್ಯ ರವರಿಗೆ ಸೇರಿದ ಸ್ವತ್ತು, ಪಕ್ಷಿಮಕ್ಕೆ: ರಸ್ತೆ, ಉತ್ತರಕ್ಕೆ: ಇದೇ ಸ್ವತ್ತಿನ ಉಳಿಕೆ ಭಾಗ ದಕ್ಷಿಣಕ್ಕೆ: ಕನ್ಸ್ ವೆಕ್ಸ್ ಗಲ್ಲಿ.	ರೂ. 33,68,498/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದಾನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 49,00,000/-	24.02.2023 ಬೆಳಗ್ಗೆ:- 11.40 ಗಂಟೆಗೆ
)7.	ಶ್ರೀ. ಖಾದರ್ ಅಲಿ ಖಾನ್ ನಂ.05, ಪೈಪ್ ಲೇನ್ ರಸ್ತೆ, ಪಶ್ಚಿಮ ಪಾದರಾಯನಮರ, ಬೆಂಗಳೂರು-26. ಹಳೇ ನಂ.2, ಹೊಸ ನಂ.5, ಪೈಪ್ ಲೇನ್ ರಸ್ತೆ, ಪಶ್ಚಿಮ ಪಾದರಾಯನಮರ, ಗುಡ್ಡದ ಹಳ್ಳಿ, ಕೆ.ಪಿ. ಅಗ್ರಹಾರ ದಾಖಲೆ, ಬಿ.ಎಂ.ಪಿ. ವಾರ್ಡ್ ನಂ. 43, ಬೆಂಗಳೂರು.	ಪೂರ್ವ-ಪಶ್ಚಿಮ: 15 ಅಡಿಗಳು ಮತ್ತು ಉತ್ತರ-ದಕ್ಷಿಣ: 50 ಅಡಿಗಳು ಪೂರ್ವಕ್ಕೆ: ಬೇರೆಯವರ ಸೃತ್ತು ಪಶ್ಚಿಮಕ್ಕೆ: ಬೇರೆಯವರ ಸೃತ್ತು ಉತ್ತರಕ್ಕೆ: ಬೇರೆಯವರ ಸೃತ್ತು	ರೂ. 6,15,098/- (ನಂತರದ ಬಡ್ಡಿ 18.01.2023 ರಿಂದ) ನೊಟೀಸ್ದಾನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 54,85,000/-	24.02.2023 ಮಧ್ಯಾಹ್ನ :- 12.00 ಗಂಟೆಗೆ
08.	ಶ್ರೀಮತಿ. ಮಹದೇವಮ್ಮ ನಂ. 38/1, 1ನೇ ಮುಖ್ಯ, ಕೆ.ಪಿ. ಅಗ್ರಹಾರ ಭುವನೇತ್ವರಿನಗರ,	ಪೂರ್ವ-ಪಶ್ಚಿಮ: 15 ಅಡಿಗಳು & ಉತ್ತರ-ದಕ್ಷಿಣ: 80 ಅಡಿಗಳು, ಮೂರ್ವಕ್ಕೆ: ಶಾಂತಮ್ಮ ರವರಿಗೆ ಸೇರಿದ ಇದೇ ನಂ. ಸ್ವತ್ತು.	ರೂ. 18,86,076/- (ನಂತರದ ಬಡ್ಡಿ 18.01.2023 ರಿಂದ)	24.02.2023 ಮಧ್ಯಾಹ್ನ :-

ಪಶ್ಚಿಮಕ್ಕೆ : ಹಿಂದೆ ಸ್ವತ್ತಿನ ನಂ. 08, ಈಗ ಕುಮ್ಮಸ್ವಾಮಿ

ಕಾಯ್ದಿಟ್ಟ ಬೆಲೆ ರೂ. 61,70,000/-

ರವರಿಗೆ ಸೇರಿದ ಸ್ವತ್ತು.

ಭುವನೇಶ್ವರಿನಗರ ಬಿ.ಬಿ.ಎಂ.ಪಿ. ವಾರ್ಡ್ ನಂ. 32 ಕೆಂಪಾಪುರ | ಉತ್ತರಕ್ಕೆ : ಕನ್ಸ್ ವೆಕ್ಸ್, ದಕ್ಷಿಣಕ್ಕೆ : ರಸ್ತೆ

	09.	ಶ್ರೀ. ಕುಳ್ಳಾಯಪ್ಪ ನಂ.20, 1ನೇ ಕ್ರಾಸ್, ಕುಂಬಾರಗುಂಡಿ ಎಸ್. ಜೆ. ಪಾರ್ಕ್ ಹೋಲಿಸ್ ಸ್ಟೇಷನ್ ಹಿಂಭಾಗ ಬೆಂಗಳೂರು-02. ನಂ.20, ಕುಂಬಾರಗುಂಡಿ ಲೇಜಿಟ್. ಬಿಬಿಎಂಪಿ ವಾರ್ಡ್ ನಂ. 47 & ಹೊಸ ವಾರ್ಡ್ ನಂ. 119 ಧರ್ಮರಾಯಸ್ವಾಮಿ ದೇವಸ್ಥಾನ, ಪಿ.ಐ.ಡಿ. ನಂ. 47-92-20, ಬೆಂಗಳೂರು.	ಪೂರ್ವ – ಪಶ್ಚಿಮ: 20 ಅಡಿಗಳು ಮತ್ತು ಉತ್ತರ – ದಕ್ಷಿಣ: 15 ಅಡಿಗಳು ಪೂರ್ವಕ್ಕೆ: ರಸ್ತೆ. ಪಶ್ಚಿಮಕ್ಕೆ: ಖಾಸಗಿ ಸ್ವತ್ತು ಉತ್ತರಕ್ಕೆ: ಸೈಟ್ ನಂ.21 ದಕ್ಷಿಣಕ್ಕೆ: ಸೈಟ್ ನಂ.19	ರೂ. 13,68,769/- (ನಂತರದ ಬಡ್ಡಿ 18.01.2023 ರಿಂದ) ನೊರ್ಟಸ್ದಾರ್ವಾಕ: 18.01.2023 ಕಾಯ್ದಟ್ಟ ಬೆಲೆ ರೂ. 18,47,000/-	24.02.2023 ಮಧ್ಯಾಹ್ನ :- 12.40 ಗಂಟೆಗೆ
ಯ ಜಗ ರು	10.	ಶ್ರೀಮತಿ. ಸರಸ್ವತಿ. ವಿ ನಂ.10, 7ನೇ ಕ್ಲಾಸ್ ರೆಸ್ತೆ ೩. ಕ್ಲಾಸ್, ಕಿ.ಪಿ. ಆಗ್ರಹಾರ ಬಿನ್ನಿಪೇಟೆ, ಬೆಂಗಳೂರು-23. ಹೊಸ ಮುನಿಸಿಪಲ್ ನಂ. 10, ಹಳೇ ನಂ. 48, ಹಳೇ 6ನೇ ಕ್ರಾಸ್, ಈಗ 7ನೇ ಕ್ರಾಸ್, "ಸಿ" ಸ್ಟ್ರೀಟ್, ಕೆ.ಪಿ. ಅಗ್ರಹಾರ ಮಾಗಡಿ ರಸ್ತೆ. ಬಿ.ಬಿ.ಎಂ.ಪಿ. ವಾರ್ಡ್ ನಂ. 31 & ಹೊಸ ವಾರ್ಡ್ ನಂ. 121 ಬಿನ್ನಿಪೇಟೆ, ಪಿ.ಐ.ಡಿ. ನಂ. 31-19-10, ಬಿನ್ನಿಪೇಟೆ, ಬೆಂಗಳೂರು.	ಹೂರ್ವ-ಪಶ್ಚಿಮ: ಉತ್ತರಾರ್ಧ ಕಡೆಗೆ: 8 ಅಡಿಗಳು, ದಕ್ಷಿಣ ಕಡೆಗೆ: 25 ಅಡಿಗಳು, ಉತ್ತರ-ದಕ್ಷಿಣ: ಪೂರ್ವಾರ್ಧ ಕಡೆಗೆ: 45 ಅಡಿಗಳು, ಪಶ್ಚಿಮಾರ್ಥ ಕಡೆಗೆ: 48 ಅಡಿಗಳು ಪೂರ್ವಕ್ಷೆ: ಓಬಳಯ್ಯ ರವರ ಮನೆ ಈಗ ಚಿಕ್ಕಮಲಯ್ಯ ರವರಿಗೆ ಸೇರಿದ ಸ್ವತ್ತು. ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಷೆ: ರಸ್ತೆ (ಗಲ್ಲಿ), ದಕ್ಷಿಣಕ್ಷೆ: ರಸ್ತೆ (ಗಲ್ಲಿ)	ರೂ. 29,28,818/- (ನಂತರದ ಬಡ್ಡಿ 18.01.2023 ರಿಂದ) ನೊರ್ಟಿಸ್ದಾರಕ : 18.01.2023 ಕಾಯ್ದಿಟ್ಟ ಬೆಲೆ ರೂ. 52,50,000/-	24.02.2023 ಮಧ್ಯಾಹ್ನ :- 02.00 ಗಂಟೆಗೆ
3 ಗೆ	11.	ಶ್ರೀ. ಮಧು. ಇ. ನಂ. 88, ಕೋರಮಂಗಲ ವಿಲೇಜ್, ಆಂಜನೇಯ ದೇವಸ್ಥಾನ ಎದುರು, 8ನೇ ಬ್ಲಾಕ್, ಬೆಂಗಳೂರು–95. 1ನೇ ಷೆಡ್ಯೂಲ್ :- ಮುನಿಸಿಪಾಲ್ ನಂ. 202, ಖಾನೇಶುಮಾರಿ ನಂ. 142, ಹೆಚ್.ಎಲ್. ನಂ. 88 ಕೋರಮಂಗಲ ಗ್ರಾಮ, ವಾರ್ಡ್ ನಂ. 151, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ	ಪೂರ್ವ – ಪಶ್ಚಿಮ : 12 3/4 ಅಡಿಗಳು ೩ ಉತ್ತರ – ದಕ್ಷಿಣ : 42 ಅಡಿಗಳು. ಒಟ್ಟು 516 ಚದರ ಅಡಿಗಳು ಪೂರ್ವಕ್ಕೆ : ಸಿ.ಪಿ. ಕೃಷ್ಣರೆಡ್ಡಿ ರವರ ಸ್ವತ್ತು, ಪಶ್ಚಿಮಕ್ಕೆ : ಎಂ. ಚಂದ್ರಪ್ಪ ರವರ ಸ್ವತ್ತು, ಉತ್ತರಕ್ಕೆ : ವೈ. ಈರಪ್ಪ ರೆಡ್ಡಿ ರವರ ಸ್ವತ್ತು	ರೂ. 89,51,085/- (ನಂತರದ ಬಡ್ಡಿ 17.01.2023 ರಿಂದ) ನೊರ್ಟಿಸ್ದವಿನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 1,13,70,000/-	24.02.2023 ಮಧ್ಯಾಹ್ನ :- 02.20 ಗಂಟೆಗೆ
3		ಶಾಲ್ಲೂಕು, ಪಿಐಡಿ ನಂ. 67-42-202, ಬೆಂಗಳೂರು. 2ನೇ ಷೆಡ್ಯೂಲ್: - ಮುನಿಸಿಪಾಲ್ ನಂ. 202, ಖಾನೇಶುಮಾರಿ ನಂ. 142, ಹೆಚ್.ಎಲ್. ನಂ. 88 ಕೋರಮಂಗಲ ಗ್ರಾಮ, ವಾರ್ಡ್ ನಂ. 151, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ಶಾಲ್ಲೂಕು, ಪಿಐಡಿ ನಂ. 67-42-202, ಬೆಂಗಳೂರು.	ದಕ್ಷಿಣಕ್ಕೆ: ಸರ್ಕಾರಿ ರಸ್ತೆ ಪೂರ್ವ-ಪಶ್ಚಿಮ: 28 ಅಡಿಗಳು ೩ ಉತ್ತರ-ದಕ್ಷಿಣ: 27 ಅಡಿಗಳು. ಒಟ್ಟು 750 ಚದರ ಅಡಿಗಳು ಪೂರ್ವಕ್ಕೆ: ಬೇರೆಯವರ ಸ್ವತ್ತು, ಪಶ್ಚಿಮಕ್ಕೆ: ಬೋಡಮ್ಮ ರವರ ಮಕ್ಕಳ ಸ್ವತ್ತು, ಉತ್ತರಕ್ಕೆ: ಚಿಕ್ಕಣ್ಣಯ್ಯ ರೆಡ್ಡಿ ರವರ ಮಕ್ಕಳ ಸ್ವತ್ತು ದಕ್ಷಿಣಕ್ಕೆ: ಪೈ. ಈರಪ್ಪ ರೆಡ್ಡಿ ಸ್ವತ್ತು ಮತ್ತು ರಸ್ತೆ.		
ก็	12.	ಶ್ರೀ. ಎಳವರಸನ್. ಎಂ. ನಂ.108/1, ಸೋಮೇಶ್ವರ ದೇವಸ್ಥಾನ ರಸ್ತೆ ಹಳೇ ಮಡಿವಾಳ, ಬೆಂಗಳೂರು–68. ಹೊಸ ನಂ. 108, ಹಳೇ ನಂ. 121, ಮಡಿವಾಳ ವಿಲೇಜ್, ಬಿ.ಟಿ.ಎಂ. 1ನೇ ಹಂತ, 1ನೇ ಘಟ್ಟ, ಬಿ.ಬಿ.ಎಂ.ಪಿ. ವಾರ್ಡ್ ನಂ. 65 ಬಿ.ಟಿ.ಎಂ. ಲೇಔಟ್, ಪಿ.ಐ.ಡಿ. ನಂ. 65–42–108, ಬೆಂಗಳೂರು.	ಪೂರ್ವ-ಪಶ್ಚಿಮ: 30 ಅಡಿಗಳು & ಉತ್ತರ-ದಕ್ಷಿಣ: 20 ಅಡಿಗಳು ಪೂರ್ವಕ್ಕೆ: ಅರ್ಚಕರ ಸುಬ್ಬರಾಯಪ್ಪ ರವರಿಗೆ ಸೇರಿದ ಮನೆ. ಪಶ್ಚಿಮಕ್ಕೆ: 8 ಅಡಿ ರಸ್ತೆ, ಉತ್ತರಕ್ಕೆ: ಸೈಟ್ ನಂ. 229ರ ಭಾಗವನ್ನು ಯಲ್ಲಪ್ಪ ರವರಿಗೆ ಮಾರಾಟ ಮಾಡಲಾಗಿದೆ. ದಕ್ಷಿಣಕ್ಕೆ: ಸೈಟ್ ನಂ. 229 ರ ಭಾಗವನ್ನು ಸುಂದ್ರಮ್ಮ ರವರಿಗೆ ಮಾರಾಟ ಮಾಡಲಾಗಿದೆ.	ರೂ. 54,64,041/- (ನಂತರದ ಬಡ್ಡಿ 17.01.2023 ರಿಂದ) ನೊಟೀಸ್ದಾನಾಂಕ : 18.01.2023 ಕಾಯ್ದಿಟ್ಟ ಬೆಲೆ ರೂ. 52,50,000/-	24.02.2023 ಮಧ್ಯಾಹ್ನ :- 02.40 ಗಂಟೆಗೆ
3	13.	ಶ್ರೀಮತಿ. ಅಂಬಿಕಾ. ಎ ನಂ. 338, 3ನೇ ಕ್ರಾಸ್, ನಾಗಮ್ಮ ಲೇಔಟ್, ಬೆಳ್ಳಂದೂರು ವಿಲೇಜ್, ಬೆಂಗಳೂರು-560103. ನಂ. 153/154/154, 4ನೇ ಕ್ರಾಸ್, ಬೆಳ್ಳಂದೂರು ವಿಲೇಜ್,	ಹೂರ್ವ-ಪಶ್ಚಿಮ: 44 ಅಡಿಗಳು & ಉತ್ತರ-ದಕ್ಷಿಣ: 121 ಅಡಿಗಳು. ಹೂರ್ವಕ್ಕೆ: ಗುರುಮೂರ್ತಿ ರೆಡ್ಡಿ ರವರಿಗೆ ಸೇರಿದ ಸ್ವತ್ತು ಪಶ್ಚಿಮಕ್ಕೆ: ನಾರಾಯಣಸ್ವಾಮಿ ರವರಿಗೆ ಸೇರಿದ ಸ್ವತ್ತು. ಉತ್ತರಕ್ಕೆ: ಹೇಮಾ ರೆಡ್ಡಿ ರವರಿಗೆ ಸೇರಿದ ಸ್ವತ್ತು.	ರೂ. 3,53,91,148/- (ನಂತರದ ಬಡ್ಡಿ 17.01.2023 ರಿಂದ) ನೊಟೀಸ್ಬಿನಾಂಕ : 18.01.2023	24.02.2023 ಮಧ್ಯಾಹ್ನ :- 03.00 ಗಂಟೆಗೆ
ಗೆ		ವರ್ತೂರು ಹೋಬಳಿ, ಬಿ.ಬಿ.ಎಂ.ಪಿ. ವಾರ್ಡ್ ನಂ. 154 ಬೆಳ್ಳಂದೂರು, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು	ದಕ್ಷಿಣಕ್ಕೆ : ಎಂ. ರಾಜ ರೆಡ್ಡಿ. ರವರಿಗೆ ಸೇರಿದ ಸ್ವತ್ತು.	ಕಾಯ್ದಿಟ್ಟ ಬೆಲೆ ರೂ. 3,70,00,000/–	
3	14.	ষ্ট্ৰং এ০. ৰুমুন্ত্ৰ রo.26, সামান্তর্জ প্রেটিজ, ৬৩ইট, মর্ব্রুচেক্সয়ু বন্দু, টেলাগনত-76. No. 4A, BBMP Khatha No. 1368/2450/3261/5/2/4A, formed out of Converted Sy. No. 5/2, (duly converted by Dy. Commissioner, Bengaluru District vide his order No. B.DIS. ALN. SR.(S) 332/2004-05, Dated 22.09.2004), New Bommanahalli GMC form No. 111(Rules-20), SI. No. 1117, situated at Arakere Village, (Near Singh Compound) Begur Hobli, Bengaluru South Taluk, presently comes under the BBMP Limits.	ಪೂರ್ವ-ಪಶ್ಚಿಮ : 20 ಅಡಿಗಳು & ಉತ್ತರ-ದಕ್ಷಿಣ : 32 ಅಡಿಗಳು ಒಟ್ಟು :- 640 ಚದರಡಿಗಳು ಮೂರ್ವಕ್ಕೆ : ಸೈಟ್ ನಂ. 03 ಪಶ್ಚಿಮಕ್ಕೆ : ಸೈಟ್ ನಂ. 4ಬಿ ಉತ್ತರಕ್ಕೆ : ರಾಮಪ್ಪ ರವರ ಸ್ವತ್ತು ದಕ್ಷಿಣಕ್ಕೆ : ರಸ್ತೆ,	ರೂ. 43,84,426/- (ನಂತರದ ಬಡ್ಡಿ 17.01.2023 ರಿಂದ) ನೊರ್ಟಿಸ್ದಾರ್ವ : 18.01.2023 ಕಾಯ್ದಟ್ಟ ಬೆಲೆ ರೂ. 41,27,000/-	24.02.2023 ಮಧ್ಯಾಹ್ನ :- 03.20 ಗಂಟೆಗೆ
ก์ 3	15.	ಶ್ರೀಮತಿ. ವರಲಕ್ಷ್ಮೀ. ಜಿ ನಂ.25, ಬಿ ಕ್ರಾಸ್, ಕೆಂಪ್ ಘೋರ್ಟ್ ಎದುರು, ನಂಜರಾಜ ರೆಡ್ಡಿ ಕಾಲೋನಿ, ವಿಮಾನಹುರ, ಬೆಂಗಳೂರು—17. ಗ್ರಾಮಠಾಣ ಹೌಸ್ ಲೀಸ್ಟ್ ನಂ. 148, ಖಾತಾ ನಂ. 470, ಬೊಮ್ಮನಹಳ್ಳಿ ವಿಲೀಜ್, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಬಿ.ಬಿ.ಎಂ.ಪಿ. ವಾರ್ಡ್ ನಂ. 175 ಬೊಮ್ಮನಹಳ್ಳಿ, ಬಿ.ಬಿ.ಎಂ.ಪಿ. ಖಾತಾ ನಂ. 432/402/303, ಬೆಂಗಳೂರು.	ಪೂರ್ವ – ಪಶ್ಚಿಮ : 59 ಅಡಿಗಳು & ಉತ್ತರ – ದಕ್ಷಿಣ : 38.6 ಅಡಿಗಳು ಪೂರ್ವಕ್ಕೆ : ರಸ್ತೆ ಪಶ್ಚಿಮಕ್ಕೆ : ಸ್ವತ್ತಿನ ನಂ. 141 ಉತ್ತರಕ್ಕೆ : ಸ್ವತ್ತಿನ ನಂ. 149 ದಕ್ಷಣಕ್ಕೆ : ಸ್ವತ್ತಿನ ನಂ. 147	ರೂ. 1,28,37,255/- (ನಂತರದ ಬಡ್ಡಿ 17.01.2023 ರಿಂದ) ನೊರ್ಟಸ್ದಾರ್ : 18.01.2023 ಕಾಯ್ದಿಟ್ಟ ಬೆಲೆ ರೂ. 1,42,96,000/-	
	16.	ಶ್ರೀ. ರವಿಕುಮಾರ್. ಜೆ. & ಶ್ರೀಮತಿ. ಚೈತ್ರ ಬಿ. ನಂ. 57, ಲಕ್ಷ್ಮೀ ದೇವಸ್ಥಾನ ರಸ್ತೆ, ಸರ್ಕಾರಿ ಸ್ಕೂಲ್ ಎದುರು, ಕೋರಮಂಗಲ, 8ನೇ ಬ್ಲಾಕ್, ಬೆಂಗಳೂರು–95. 1ನೇ ಪೆಡ್ಯೂಲ್:– ನಂ. 93, (ದಕ್ಷಿಣ ಭಾಗ) ಹಳೇ ಖಾತಾ ನಂ. 91, ಹೌಸ್ ಲಿಸ್ಟ್ 57, ಕೋರಮಂಗಲ ಗ್ರಾಮಠಾಣ ಪ್ರದೇಶ್, ಬೇಗೂರು ಹೋಬಳಿ, ಬಿ.ಬಿ.ಎಂ.ಪಿ. ವಾರ್ಡ್ ನಂ. 67 ಕೋರಮಂಗಲ ಪಿ.ಐ.ಡಿ. ನಂ. 67–42–93, ಬೆಂಗಳೂರು.	ಹೂರ್ವ – ಪಶ್ಚಿಮ: 14.9+14.6 ಅಡಿಗಳು & 2 ಉತ್ತರ – ದಕ್ಷಿಣ: 32 ಅಡಿಗಳು, ಹೂರ್ವಕ್ಕೆ: 3 ಅಡಿ ಕಾಮನ್ ಪ್ಯಾಸೇಸ್ ನಂತರ ಶ್ರೀ. ಜಿ. ಗಜೇಂದ್ರ ರೆಡ್ಡಿ ರವರಿಗೆ ಸೇರಿದ ಸ್ವತ್ತು. (Schedule Holder) ಪಶ್ಚಿಮಕ್ಕೆ: ಕೋದಂಡರಾಮಯ್ಯ ರವರಿಗೆ ಸೇರಿದ ಸ್ವತ್ತು. ಉತ್ತರಕ್ಕೆ: ಚೈತ್ರ ರವರಿಗೆ ಸೇರಿದ ಸ್ವತ್ತು. ದಕ್ಷಣಕ್ಕೆ: ರವಿಕುಮಾರ್ ಜಿ. ರವರಿಗೆ ಸೇರಿದ ಸ್ವತ್ತು.	ರೂ. 96,31,304/- (ನಂತರದ ಬಡ್ಡಿ 17.01.2023 ರಿಂದ) ನೊಟೀಸ್ದ್ ದಿನಾಂಕ : 18.01.2023 ಕಾಯ್ದಟ್ಟ ಬೆಲೆ ರೂ. 98,00,000/-	24.02.2023 ಮಧ್ಯಾಹ್ನ :- 04.00 ಗಂಟೆಗೆ
3 ಗೆ		2ನೇ ಷೆಡ್ಯೂಲ್:- ಹಳೇ ನಂ. 93, ಹೊಸ ನಂ. 93/1, ಹಳೇ ಖಾತಾ ನಂ. 91, ಉತ್ತರ ಭಾಗ, ಮನೆ ನಂ. 57, ಕೊರಮಂಗಲ ಗ್ರಾಮಠಾಣ ಪ್ರದೇಶ್, ಬೇಗೂರು ಹೋಬಳಿ, ಬಿ.ಬಿ.ಎಂ.ಪಿ. ವಾರ್ಡ್ ನಂ. 67 ಕೋರಮಂಗಲ ಪಿ.ಐ.ಡಿ. ನಂ. 67-42-93/1, ಬೆಂಗಳೂರು.	ಹೂರ್ವ – ಪಶ್ಚಿಮ: 14.9+14.6 ಅಡಿಗಳು & 2 ಉತ್ತರ – ದಕ್ಷಿಣ: 41 ಅಡಿಗಳು, ಹೂರ್ವಕ್ಕೆ: 3 ಅಡಿ ಕಾಮನ್ ಪ್ಯಾಸೇಜ್ ನಂತರ ಶ್ರೀ. ಜೆ. ಗಚೇಂದ್ರ ರೆಡ್ಡಿ ರವರಿಗೆ ಸೇರಿದ ಸ್ವತ್ತು. (Schedule Holder) ಪಶ್ಚಿಮಕ್ಕೆ: ಕೋದಂಡರಾಮಯ್ಯ ರವರಿಗೆ ಸೇರಿದ ಸ್ವತ್ತು. ಉತ್ತಕ್ಷ: ರಸ್ತೆ ದಕ್ಷಿಣಕ್ಕೆ: ರವಿಶುಮಾರ್ ಜೆ. ರವರಿಗೆ ಸೇರಿದ ಸ್ವತ್ತು.		

Place: Bengaluru

Dated: 25 January 2023

ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ರವಿಕುಮಾರ್ ಜಿ. ರವರಿಗೆ ಸೇರಿದ ಸ್ವತ್ತು. ು<mark>ಹಿರಂಗ ಹರಾಜಿನ ನಿಯಮ ಹಾಗೂ ಷರತ್ತುಗಳು</mark> : (1) ಬಹಿರಂಗ ಹರಾಜನ್ನು ಬ್ಯಾಂಕಿನ ಆಡಳಿತ ಕಛೇರಿ ನಂ.3, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು—18 ರಲ್ಲಿ ನಡೆಸಲಾಗವುದು. | (3) 母記 では、18.01.2023 では、18 ದಿ ಬೆಂಗಳೂರು ಸಿಟಿ ಕೋ- ಆಪರೇಟವ್ ಬ್ಯಾಂಕ್ ಲಿ., ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯನ್ನಾಗಲಿ ಅಥವಾ ದೂರವಾಣಿ ಸಂಖ್ಯೆ: 26600512 / 26678572 ರ ಮೂಲಕ ಸಂಪರ್ಕಿಸಬಹುದು.

> ದಿನಾಂಕ:- 24.01.2023 ಸಹಿ/- ಅಧಿಕೃತ ಅಧಿಕಾರಿ ದಿ ಬೆಂಗಳೂರು ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಲಿ., ಸ್ಥಳ: ಬೆಂಗಳೂರು